

Mindteck (India) Limited

(CIN: L30007KA1991PLC039702) AMR Tech Park, Block 1, 3rd Floor #664, 23/24, Hosur Road, Bommanahalli Bengaluru - 560068. India

Tel: +91 80 4154 8000/4154 8300

Fax: +91 80 4112 5813

www.mindteck.com

Ref: MT/SSA/2021-22/48 Scrip Code: 517344

February 24, 2022 Symbol: "Mindteck"

To,	To,
BSE Limited	National Stock Exchange of India Limited
Phiroze Jeejeebhoy Towers	Exchange Plaza, C-1, Block G,
Dalal Street	Bandra Kurla Complex,
Mumbai- 400001	Bandra (E)
	Mumbai – 400 051

Dear Sir/Madam,

Subject: Newspaper Advertisement under Regulation 47 of SEBI (Listing Obligations and Disclosure Requirements) Regulations, 2015.

Pursuant to Regulation 47 of SEBI (Listing Obligations and Disclosure Requirements) Regulations, 2015, we are enclosing the copies of newspaper advertisement published in the Newspaper of Financial Express and Hosadigantha with respect to Postal Ballot Notice dated February 21, 2022. The same has been made available on the Company's website (www.mindteck.com).

Please take the above intimation on record and acknowledge.

Thanking you,

Yours Truly,

For Mindteck (India) Limited

Shivarama Adiga S.

VP, Legal and Company Secretary

UNITED STATES INDIA SINGAPORE MALAYSIA BAHRAIN UNITED KINGDOM

FINANCIAL EXPRESS

and Protection Fund ("IEPF") Authority.

COLGATE-PALMOLIVE (INDIA) LIMITED Regd. Off: Colgate Research Centre, Main Street, Hiranandani Gardens, Powai, Mumbai 400 076.

CIN: L24200MH1937PLC002700 Tel: +91 22 6709 5050; Fax: +91 22 2570 5088 **Email Id:** investors_grievance@colpal.com Website: www.colgatepalmolive.co.in

NOTICE is hereby given that pursuant to Section 124(6) of the

NOTICE

Companies Act. 2013 ("the Act") read with the Investor Education and Protection Fund Authority (Accounting, Audit, Transfer and Refund) Rules, 2016 ("the Rules") as amended to date, Colgate-Palmolive (India) Limited ("the Company") will transfer all equity shares in respect of which the dividend has not been paid or claimed by the Shareholders for seven consecutive years or more in the name of Investor Education

The Company has communicated individually to the concerned shareholders to claim their unpaid/ unclaimed third interim dividend amount(s) for financial year 2014-15 and failure to claim the same would lead to their equity shares being transferred to the IEPF Authority without any further notice.

The details of members whose dividends have remained unclaimed/unpaid for seven consecutive years have been hosted on the website of the Company. Shareholders are requested to refer "investor" section on the website of the Company web-link http://www.colgateinvestors.co.in/shareholder-information to verify the details of unclaimed dividends and the shares liable to be transferred to the IEPF Authority.

The concerned Shareholders may note that upon transfer of such equity shares to the IEPF Authority, no claim shall lie against the Company in respect of unpaid/ unclaimed dividend amounts and the equity shares transferred to IEPF Authority. Shareholders may further note that both, the unclaimed dividends and corresponding shares including all benefits accruing on such shares, if any, once transferred to the IEPF Authority can be claimed back from the IEPF Authority for which details are available at www.iepf.gov.in

In case of any clarification/ assistance in this regard, the concerned shareholder can write to Company's Registrar and Share Transfer Agent- Link Intime India Private Limited, C-101, 247 Park, L.B.S. Marg, Vikhroli West, Mumbai 400 083 email to iepf.shares@linkintime.co.in

All the shareholders holding shares in physical form may note that as per SEBI Circular No. SEBI/HO/MIRSD/MIRSD_RTAMB/P/CIR/2021/ 655 dated 03.11.2021 it is compulsory to furnish/update PAN, KYC & Bank account details and Nomination details. Shareholders holding shares in demat mode can register/update their bank account details through their Depository Participants.

> For Colgate-Palmolive (India) Limited Surender Sharma

l Place : Mumbai Date: February 23, 2022 Whole-time Director - Legal & Company Secretary

CREST VENTURES LIMITED

CREST

Registered Office: 111, Maker Chambers IV, 11th Floor, Nariman Point, Mumbai – 400 021 CIN: L99999MH1982PLC102697 Website: www.crest.co.in Email: secretarial@crest.co.in Tel: 022 - 4334 7000 Fax: 022 - 4334 7002

NOTICE

Members of the Company are hereby informed that pursuant to Section

110 and other applicable provisions, if any, of the Companies Act, 2013 read with the Companies (Management and Administration) Rules, 2014 and the Regulation 44 of Securities and Exchange Board of India (Listing Obligations and Disclosure Requirements) Regulations, 2015,in accordance with the circulars issued by the Ministry of Corporate Affairs ("MCA") for holding general meetings / conducting postal ballot process through e-voting vide General Circular No. 14/2020 dated April 8, 2020 General Circular No. 17/2020 dated April 13, 2020, General Circular No. 22/2020 dated June 15, 2020, General Circular No. 33/2020 dated September 28, 2020, General Circular No. 39/2020 dated December 31 2020, General Circular No. 02/2021 dated January 13, 2021, General Circular No. 10/2021 dated June 23, 2021 and General Circular No. 20/ 2021 dated December 08, 2021 ("MCA Circulars"), in view of the COVID 19 pandemic, the Company has on February 23, 2022, completed the dispatch of Postal Ballot Notice, through electronic mail only to the members whose e-mail IDs are registered with the Company/Depository Participants and whose names are recorded in the Register of Members of the Company or the Register of Beneficial Owners maintained by the Depositories as on cut-off date, i.e., Friday, February 18, 2022 for seeking approval of the members by Postal Ballot including voting by electronic means on the following Resolutions.

> Special Resolution for approval to sell, transfer, convey assign or otherwise dispose-off, the Company's investmen in equity shares of its associate company, Classic Mal Development Company Limited (CMDCL), to The Phoenix Mills Limited (either by themselves and/or through their

Ordinary Resolution for appointment of Ms. Sheeta Kamalnayan Kapadia (DIN: 03317767) as Non Executive, Non Independent Director of the Company.

The Company has engaged the services of National Securities Depository Limited ("NSDL") for the purpose of providing remote evoting facility to all its Members. The remotee-voting period will commence on Sunday, February 27, 2022 at 9.00 a.m. (IST) and shall end on Monday, March 28, 2022 at 5.00 p.m. (IST). Members are requested to note that remote E-voting module will be disabled by NSDL at 5.00 p.m. on March 28, 2022.

The Board of Directors has appointed CS AjitSathe (Membership No. FCS 2899 / CP No. 738), Proprietor of M/s. A.Y.Sathe& Co., Practicing Company Secretaries, as the Scrutinizer to scrutinize the remote evoting process in a fair and transparent manner.

The result of the Postal Ballot will be announced on or before March 30 2022. The said result along with the Scrutinizer's Report would be intimated to NSE and BSE and will be uploaded on the Company's website i.e. www.crest.co.in and on the website of NSDL i.e., www.evoting.nsdl.com In case the members have any queries or issues regarding e-voting please refer the Frequently Asked Questions (FAQs) for Shareholders and e-voting user manual for Shareholders available at the download section of www.evoting.nsdl.com or call on toll free no.: 1800 1020 990 and 1800 22 44 30 or send a request to evoting@nsdl.co.in.

By Order of the Board of Directors For Crest Ventures Limited

Place: Mumbai Date: February 24, 2022

Item No. Description of Resolution

Namita Bapna Company Secretary

Sd/

Place: Bengaluru

Date: February 23, 2022

Mindteck.

Mindteck (India) Limited (CIN:L30007KA1991PLC039702) Registered Office: A.M.R. Tech Park, Block 1, 3rd Floor, #664, 23/24,

Hosur Main Road, Bommanahalli, Bengaluru - 560 068

NOTICE

Members of the Company are hereby informed that pursuant to Section 108 & 110 of the Companies Act, 2013 read with the Companies (Management and Administration) Rules, 2014 (including any statutory modifications and reenactments thereof for time being in force), SEBI (Listing Obligations and Disclosure Requirements), Regulations, 2015 ('Listing Regulations'), and pursuant to Circular No. 14/2020 dated April 08, 2020, Circular No. 17/2020 dated April 13, 2020 and Circular No. 20/2021 dated December 08, 2021, issued by Ministry of Corporate Affairs ('MCA Circulars'), the Company has on February 23, 2022 completed the dispatch of the Postal Ballot Notice to all the members whose names appear on the Register of Members as on February 18, 2022 (cut-off date) through email to the members whose email IDs are registered in the records of the Depository Participants/Company, for seeking approval of the shareholders of the Company through voting by electronic means only, for the following matter:

Description of the Special Resolution

To approve the increase in remuneration of Mr. Anand Balakrishnan, Managing Director and Chief Executive Officer of the Company.

Limited (CDSL) for the purpose of providing e-voting facility to all its members. Members are requested to note that the voting shall be done only through Electronic mode which shall commence from Thursday, February 24, 2022 (9:00 a.m. IST) and shall end on Friday, March 25, 2022 (5:00 p.m. IST). The Company has appointed Mr. Gopalakrishnarai H H, a Practicing Company

The Company has engaged the services of Central Depository Services (India)

Secretary, as Scrutinizer, to scrutinize the e-voting process in a fair and transparent manner. The e-voting module shall be disabled by CDSL after 5:00 p.m. IST on March 25, 2022 for this Postal Ballot Notice.

Members whose names appear on the Register of Members as on February 18, 2022 (cut-off date) are considered for the purpose of e-voting. A person who is not a member as on cut-off date should treat this notice for information purpose only. The hardcopy of the Notice and prepaid self-addressed business reply envelope will not be sent to the members in accordance with the MCA Circulars. The members who are holding shares in Physical form or who have not registered their email addresses with the Depositories/ Registrar and Share Transfer Agent ('RTA'), can register their email address as per the instructions mentioned in the Postal Ballot Notice.

The Postal Ballot Notice can also be downloaded from the Company's website (www.mindteck.com) and CDSL e-voting website (www.evotingindia.com).

The Result of the Postal Ballot shall be declared by the Chairman or the Company Secretary of the Company on or before March 27, 2022 and communicated on the same day to the Stock Exchanges, CDSL, RTA and shall also be displayed on the Company's website (www.mindteck.com).

All grievances connected with the facility for voting by electronic means may be addressed to Mr. Rakesh Dalvi, Manager, Central Depository Services (India) Limited (CDSL), A Wing, 25th Floor, Marathon Futurex, Mafatlal Mill Compounds, N M Joshi Marg, Lower Parel (East), Mumbai - 400013 or send an email to helpdesk.evoting@cdslindia.com. Alternatively, call 022-23058542/43.

For any queries, members are requested to contact Mr. Ravindra Utekar, President, Universal Capital Securities Private Limited, Unit: Mindteck (India) Limited, C 101, 247 Park, LBS Road, Vikhroli West, Mumbai - 400083, Tel: 022-2820 7203-05, Email ID: info@unisec.in.

For Mindteck (India) Limited

Shivarama Adiga S.

VP-Legal and Company Secretary

...continued from previous page.

Ŕs 36 03 736/-03 03 2022-4 30 P.M.

HDFC BANK LIMITED.

Reg office: HDFC Bank House, Senapati Bapat Marg, Lower Parel (W), Mumbai - 400 013 NOTICE is hereby given that the certificates for the undermentioned securities of the company have been lost and the holders of the securities have applied to the company to

Any person who has a claim in respect of the said securities should lodge such claim with

the company at its registered office within 15 days from this date; else the company wil

Certificate Nos

(A GOVERNMENT OF INDIA ENTERPRISE)

10-3-311/A, CASTLE HILLS, MASAB TANK, HYDERABAD-500 028
CIN:L13100TG1958GOI001674

NOTICE INVITING TENDER

Tender No. CGM(ENV)/ENV/GHG-CDP/2022, 24/02/2022

Tenders are invited from reputed firms for the work of "Carbon Foot Print assessmer

and disclosure of greenhouse gas (GHG) emissions in Carbon Disclosure Project for

production projects of NMDC Limited (Bailadila Iron Ore Mine - Bacheli Complex and

Kirandul Complex located in Dantewada District of Chhattisgarh and Donimalai Iron

Ore Mine & Kumaraswamy Iron Ore Mine located in Donimalai, Bellary Dist. of

For viewing/downloading the schedule of e-bidding, detailed NIT along with pre

qualification requirements etc. bidders may visit MSTC website link:https:/

www.mstcecommerce.com/eprochome/nmdc/ and register on-line as 'New Vendor

The tenderers shall submit their online bids through MSTC portalfrom 24-02-2022 to

17-03-2022. Any corrigendum to the tender will be uploaded only in the above-

mentioned website. Bidders should visit the above website from time to time to take

The bidders may be viewed NIT and tender document from NMDC web site

For further clarification, CGM(RP)/DGM(Env), NMDC Limited, Hyderabad can be

contacted on 7382291342, email: jayapal@nmdc.co.in / nsssekhar@nmdc.co.in

The Singareni Collieries Company Limited

(A Government Company)
Regd. Office: KOTHAGUDEM- 507101, Telangana.

E-PROCUREMENT TENDER NOTICE

Procurement through e-procurement platform. For details, please visit https://tender.telangana.gov.in - or - https://www.scclmines.coom

NIT/Enquiry No.- Description/ Subject - Last date and time for Submission of bid (s)

E0121O0402 - Consultancy services for carrying out feasibility study and preparation of DPR fo

development of Solar Power Projects for 2 years period on Rate Contract basis-02.03.2022-17:00 Hrs.

E0321O0356 - Procurement of Vessel Sealing Electro Surgical Machines (Diathermy) for 3 years

E032100397 - Procurement of Plastic Vacutainers for use at SCCL Hospitals on RC basis for 2 Year

E082100421 - Procurement of Hand Tools for Technicians in UG Mines and Surface Departments

E212100276 - Drivage of 33000 meters actual length of galleries in coal over a period of 05 APPs on the

basis of per meter drivage by using intermediate technology i.e., drilling, blasting, supporting as per SCAMP and loading of coal with suitable capacity SDLs at Shanthikhani Longwall Project, Mandamarri Area - 09.03.2022 - 17:00 Hrs.

General manager (Material Procurement)

NIT/Enquiry No.- Description/ Subject /Estimated Contract Value - Last date and time for

Submission of bid (s)

MMR/CVL/E-BPA/T-114/2021-22 - Maintenance of filter beds and GLSR sump at Shanthikhani for two

years period i.e., 2022-2024 at Bellampalli township Mandamarri area, Mancherial Dist., T.S.

CRP/CVL/RG-I/TN-92/2021-22, Dt. 17.02.2022- "Construction of CC Drains and toe wall along the

Railway track from Ch.9/1 to 15/6 at GDK.1 CSP in RG1 Area, Peddapalli Dist., T.S-Rs. 1,76,36,209/

RG.1/CVL/ET-154/2021-22, Dt. 14.02.2022 - Removing of existing 315 mm OD HDPE pipe line from

Godavarikhani, Dist: Peddapalli, T.S. (Defect liability period two years)- Rs. 31,08,735/- 09.03.2022 -

aladhara to GDK-5 incline filter beds and from Mustvala road to 5 incline filter beds and re-laying o 315 mm OD HDPE pipe line from Sujaladhara to OC-3 storage tank near pilot quarry at Rg-I area,

under Rate Contract for a period of 2 years on specific make basis - 09.03.2022-17:00 Hrs.

warranty and 7 years CMC for use at SCCL Hospitals - 05.03.2022-17:00 Hrs.

Chief General Manager (Resource Planning)

Distinctive Number (s)

0020424041 - 0020424540

Names of Holders

+919824156712

Girish Kumar Agrawal

proceed to issue duplicate certificates without further intimation.

issue duplicate certificates

Girish Kumar Agrawal

Place: Mumbai

Date: 24/02/2022

Name of the Shareholders Folio No

MSTC Ref no: NMDC/HO/87/21-22/ET/467

note of corrigendum, if any.

Karnataka) for 3 F.Ys i.e. 2021-22, 2022-23 & 2023-24".

http://www.nmdc.co.in and www.eprocurement.gov.in

PR/2021-22/MP/CVL/76

 Computed assuming full acceptance in the Open Offer and acquisition of all the Sale Shares, i.e. 98,33,754 Equity Shares, representing 55.00% of the Voting Share Capital from the Sellers. However, it is clarified that Seller 7 has the flexibility to sell the Liquidity Shares 1. For further details, please refer to paragraph 3 of Part II (Background to the Open Offer) of this DPS. The Acquirer's total proposed shareholding after acquisition of Offer Shares (assuming full acceptance) and the Sale Shares, will depend on the number of Liquidity Shares 1 sold to the Acquirer. In case Seller 7 sells all the Liquidity Shares 1, within the prescribed time, the Acquirer would acquire an aggregate of 96,54,958 Equity Shares representing 54.00% of the Voting Share Capital. Accordingly, the total proposed shareholding of the Acquirer after acquisition of Offer Shares (assuming full acceptance) and the Sale Shares (reduced to the extent of the Liquidity Shares 1) will be 1,43,03,642 Equity Shares representing 80.00% of the Voting Share Capital, Additionally, please refer to paragraphs 10.8 and 10.9 of Part II (Background to the Open Offer) of this DPS for details relating to Slippage Shares.

RO No: 2742-PP/CL-AGENCY/ADVT/1/2021-22

Dy. GM (Civil)/RG.IArea

- As on date of this DPS, none of the members of the board of directors of the Acquirer hold any Equity Shares of the Target Company.
- OFFER PRICE
- The Equity Shares are listed on BSE (Scrip Code: 517421) and NSE (Symbol: BUTTERFLY). The ISIN of Equity Shares is INE295F01017. The trading turnover in the Equity Shares, based on the trading volumes on the Stock Exchanges during the
- twelve calendar months prior to the calendar month of the PA, i.e. from February 1, 2021 to January 31, 2022 ("Relevant Period"), is as given below:

Stock exchange	Total traded volumes during the Relevant Period ("A")	Weighted average number of Equity Shares during the Relevant Period ("B")	Trading turnover % (A/B) 16.77%	
BSE	29,98,751	1,78,79,551		
NSE	100.99%			

- Based on the above, the Equity Shares are frequently traded on both NSE and BSE in terms of Regulation 2(1)(j) of the SEBI (SAST) Regulations.
- The Offer Price of INR 1,433.90 (Indian Rupees One Thousand Four Hundred and Thirty Three and Ninety Paise only) per Equity Share has been determined in terms of Regulation 8(2) read with Regulation 8(7) of the SEBI (SAST) Regulations, being the highest of the following parameters:

Sr. No.	Details	Price			
(a)	a) The highest negotiated price per Equity Share of the Target Company for any acquisition under the agreement attracting the obligation to make a public announcement of an open offer i.e. the price per Equity Share under the SPA				
(b)	b) The volume-weighted average price paid or payable per Equity Share for acquisitions, whether by the Acquirer or by any person acting in concert with him, during the fifty-two weeks immediately preceding the date of the PA				
(c)	The highest price paid or payable per Equity Share for any acquisition, whether by the Acquirer, during the twenty-six weeks immediately preceding the date of the PA				
(d)	The volume-weighted average market price per Equity Share for a period of sixty trading days immediately preceding the date of the PA as traded on the Stock Exchange where the maximum volume of trading in the Equity Shares of the Target Company is recorded during such period and such shares being frequently traded	INR 1,242.57			
(e)	Where the shares are not frequently traded, the price determined by the Acquirer and the Manager taking into account valuation parameters including book value, comparable trading multiples, and such other parameters as are customary for valuation of shares of such companies				
(f)	The per Equity Share value computed under Regulation 8(5) of the SEBI (SAST) Regulations, if applicable	Not applicable			

- Note: (1) Not applicable since the acquisition is not an indirect acquisition. Source: Certificate issued by S.V. Shah & Associates, (FRN: 139517W) dated February 22, 2022.
- In view of the parameters considered and presented in the table in paragraph 4 above, the minimum offer price per Equity Share under Regulation 8(2) of the SEBI (SAST) Regulations is the highest of above
- parameters, i.e. INR 1,403.00 (Indian Rupees One Thousand Four Hundred and Three only) per Equity Share. Since the Trademark Acquisition is a part of the SPA and is relevant to protect the trademarks of the Target Company, in terms of Regulation 8(7) of the SEBI (SAST) Regulations, the Acquirer has added INR 30.90 (Indian Rupees Thirty and Ninety Paise only) per Equity Share to the price determined under Regulation 8(2) of the SEBI (SAST) Regulations, i.e., INR 1,403.00 (Indian Rupees One Thousand Four Hundred and Three only) per Equity Share, for the purpose of arriving at the Offer Price of INR 1,433.90 (Indian Rupees One Thousand Four Hundred and Thirty Three and Ninety Paise only) per Offer Share.
- In view of the above, the Offer Price of INR 1,433.90 (Indian Rupees One Thousand Four Hundred and Thirty Three and Ninety Paise only) per Offer Share is justified in terms of Regulation 8 read with other applicable provisions of the SEBI (SAST) Regulations, and the same has been certified by S.V. Shah & Associates, (FRN: 139517W).
- There have been no corporate actions by the Target Company warranting adjustment of any of the relevant price parameters under Regulation 8(9) of the SEBI (SAST) Regulations. The Offer Price may be revised in the event of any corporate actions like bonus, rights, split etc. where the record date for effecting such corporate actions falls between the date of this DPS up to 3 (three) Working Days prior to the commencement of the Tendering Period of the Offer, in accordance with Regulation 8(9) of the SEBI (SAST)
- An upward revision to the Offer Price or to the Offer Size, if any, on account of competing offers or otherwise, may be undertaken by the Acquirer at any time prior to the commencement of 1 (one) Working Day before the commencement of the Tendering Period of this Offer, in accordance with Regulation 18(4) of the SEBI (SAST) Regulations. Further, in the event of any acquisition of the Equity Shares by the Acquirer, during the Offer Period, whether by subscription or purchase, at a price higher than the Offer Price per Equity Share, the Offer Price will be revised upwards to be equal to or more than the highest price paid for such acquisition, in terms of Regulation 8(8) of the SEBI (SAST) Regulations. However, the Acquirer shall not acquire any Equity Shares after the 3" Working Day prior to the commencement of the Tendering Period of this Open Offer and until the expiry of the Tendering Period of this Open Offer.
- 10. As on the date of this DPS, there is no revision in the Offer Price or Offer Size. In the event of a revision in the Offer Price or Offer Size, the Acquirer shall: (a) make corresponding increases to the escrow amount in the Escrow Account (defined below); (b) make a public announcement in the same newspapers in which this DPS has been published; and (c) simultaneously with the issue of such public announcement, inform SEBI, the Stock Exchanges, and the Target Company at its registered office of such revision.
- If the Acquirer acquires Equity Shares of the Target Company during the period of 26 (twenty six) weeks after the Tendering Period at a price higher than the Offer Price, then the Acquirer shall pay the difference between the highest acquisition price and the Offer Price, to all the Public Shareholders whose shares have been accepted in the Offer, within 60 (sixty) days from the date of such acquisition. However, no such difference shall be paid in the event that such acquisition is made under another open offer under the SEBI (SAST) Regulations, 2011, or pursuant to SEBI (Delisting of Equity Shares) Regulations, 2021, or open market purchases made in the ordinary course on the Stock Exchanges, not being negotiated acquisition of shares of the Target Company in any form.
- V. FINANCIAL ARRANGEMENTS

financialexp.epa.in

- The Maximum Consideration, i.e. total funding requirement for the Open Offer assuming full acceptance of the Offer, is INR 666,57,47,987.60 (Indian Rupees Six Hundred and Sixty Six Crore Fifty Seven Lakh Forty Seven Thousand Nine Hundred and Eighty Seven and Sixty Paise only).
- In accordance with Regulation 17 of the SEBI (SAST) Regulations, the Acquirer and the Manager have entered into an escrow agreement with Kotak Mahindra Bank Limited (acting through its branch office at

- Mittal Court, Nariman Point, Mumbai, the ("Escrow Agent") ("Escrow Agreement"), and the Acquirer has created an escrow account named "CGCEL- Open Offer Escrow A/c" ("Escrow Account") with the Escrow Agent. By way of security for performance by the Acquirer of their obligations under the SEBI (SAST) Regulations, it has deposited INR 142,50,00,000 (Indian Rupees One Hundred Forty Two Crore and Fifty Two Lakh only) in the Escrow Account till February 21, 2022. The amount deposited in the Escrow Account is in compliance with the requirements of deposit of escrow amount as per Regulation 17 of the SEBI (SAST) Regulations i.e., 25% of the first INR 500,00,00,000 (Indian Rupees Five Hundred Crore only) of the Maximum Consideration and 10% of the remainder of the Maximum Consideration. The cash deposit has been confirmed by the Escrow Agent. The Acquirer has authorized the Manager to operate and realize the value of the Escrow Account as per the
- provisions of the SEBI (SAST) Regulations. In addition to the above, the Acquirer has also earmarked investments in mutual funds of INR 605,00,00,000 (Indian Rupees Six Hundred and Five Crore only), exclusively for the firm financing arrangement under Regulation 25(1) of the SEBI (SAST) Regulations. The Acquirer has confirmed that it has adequate and firm financial resources to fulfil the obligations under the Open Offer and has made firm financial arrangements for implementation of the Open Offer, in terms of Regulation 25(1) of the SEBI (SAST) Regulations.
- S.V. Shah & Associates, (FRN: 139517W), having its office at 208, Regent Chambers, 2nd Floor, Jamnalal Bajaj Road, 208, Nariman Point, Mumbai - 400021, Tel No: 022 4344 0123, (Ms. Sheetal Shah, Partner, membership no.: 102140), has vide its certificate dated February 22, 2022, certified that the Acquirer has adequate and firm financial resources through verifiable means to fulfill their obligations under this Offer.
- Based on the above, the Manager is satisfied that firm arrangements have been put in place by the Acquirer to fulfill its obligations in relation to this Open Offer through verifiable means in accordance with the SEBI (SAST) Regulations.
- 8. In case of any upward revision in the Offer Price or the size of the Open Offer, the corresponding increase to the escrow amounts as mentioned above shall be made by the Acquirer, in terms of Regulation 17(2) of the SEBI (SAST) Regulations, prior to effecting such revision.

STATUTORY AND OTHER APPROVALS

- As on the date of the DPS, to the best of the knowledge of the Acquirer, there are no statutory approvals required to acquire the Offer Shares that are validly tendered pursuant to this Offer and/or to complete the Underlying Transaction. However, if any statutory or other approval(s) becomes applicable prior to the completion of the Offer, the Offer would also be subject to such statutory or other approval(s) being obtained and the Acquirer shall make necessary applications for such approvals.
- All Public Shareholders, including non-residents holders of Equity Shares, must obtain all requisite approvals required, if any, to tender the Offer Shares (including without limitation, the approval from the RBI) and submit such approvals, along with the other documents required to accept this Offer. In the event such approvals are not submitted, the Acquirer reserves the right to reject such Equity Shares tendered in this Offer. Further, if the holders of the Equity Shares who are not persons resident in India had required any approvals (including from the RBI, or any other regulatory body) in respect of the Equity Shares held by them, they will be required to submit such previous approvals, that they would have obtained for holding the Equity Shares, to tender the Offer Shares, along with the other documents required to be tendered to accept this Offer. In the event such approvals are not submitted, the Acquirer reserves the right to reject such Offer Shares. Public Shareholders classified as overseas corporate bodies ("OCB"), if any, may tender the Equity Shares held by them in the Open Offer pursuant to receipt of approval from the RBI under the Foreign Exchange Management Act, 1999 and the rules and regulations made thereunder. Such OCBs shall approach the RBI independently to seek approval to tender the Equity Shares held by them in the Open Offer.
- Where statutory or other approval(s) extends to some but not all of the Public Shareholders, the Acquirer shall have the option to make payment to such Public Shareholders in respect of whom no statutory or other approval(s) are required in order to complete this Open Offer.
- In case of delay in receipt of any statutory or other approval(s) which may be required by the Acquirer, as per Regulation 18(11) of the SEBI (SAST) Regulations, SEBI may, if satisfied that such delay in receipt of the requisite statutory or other approval(s) was not attributable to any willful default, failure or neglect on the part of the Acquirer to diligently pursue such approval(s), grant an extension of time for the purpose of completion of this Open Offer, subject to such terms and conditions as may be specified by SEBI, including payment of interest by the Acquirer to the Public Shareholders whose Offer Shares have been accepted in the Offer, at such rate as may be prescribed by SEBI from time to time, in accordance with Regulations 18(11) and 18(11A) of the SEBI (SAST) Regulations.
- In terms of Regulation 23 of the SEBI (SAST) Regulations, the Acquirer shall have the right to withdraw the Open Offer, in the event (a) any statutory or other approvals specified in this Part VI (Statutory and Other Approvals) or those which become applicable prior to completion of the Open Offer are finally refused and/or (b) any of the conditions precedent under the SPA as specified in paragraphs 10.1 and 10.2 of Part II (Background to the Open Offer) of this DPS are not met for reasons outside the reasonable control of the Acquirer. In the event of such a withdrawal of the Open Offer, the Acquirer (through the Manager) shall, within 2 (two) Working Days of such withdrawal, make an announcement of such withdrawal stating the grounds for the withdrawal in accordance with Regulation 23(2) of the SEBI (SAST) Regulations.

Sr. No.	Activity	Schedule (Date and Day)" Tuesday, February 22, 2022				
1.	Date of PA					
2.	Date of publication of this DPS	Thursday, February 24, 2022				
3.	Last date for filing of the draft letter of offer ("DLOF") with SEBI	Friday, March 4, 2022				
4.	Last date for the public announcement for competing offer(s)	Monday, March 21, 2022				
5.	Last date for receipt of SEBI observations on the DLOF (in the event SEBI has not sought clarifications or additional information from the Manager)	Monday, March 28, 2022				
6.	Identified Date®	Wednesday, March 30, 2022				
7.	Last date by which the letter of offer ("LOF") is to be dispatched to the Public Shareholders whose names appear on the register of members on the Identified Date	Wednesday, April 6, 2022				
8.	Last date for upward revision of the Offer Price/Offer Size Monday, April 11,					
9.	Last date by which the committee of the independent directors of the Target Company is required to give its recommendation to the Public Shareholders for this Open Offer Monday, April 11, 202					
10.	Date of publication of Offer opening public announcement in the newspapers in which this DPS has been published Tuesday, April 12, 20					
11.	 Date of commencement of the Tendering Period ("Offer Opening Wednesday, April 13, Date") 					
12.	Date of closure of the Tendering Period ("Offer Closing Date")	Thursday, April 28, 2022				
13.	Last date of communicating the rejection/acceptance and completion of payment of consideration or refund of Equity Shares to the Public Shareholders Friday, May 13, 202					
14.	Last date for publication of post-Offer public announcement in Monday, May 23, 2022 the newspapers in which this DPS has been published					

- (1) The above timelines are indicative (prepared on the basis of timelines provided under the SEBI (SAST) Regulations) and may have to be revised accordingly. (2) The Identified Date is only for the purpose of determining the Public Shareholders as on such date to
- whom the LOF would be sent. It is clarified that all holders (registered or unregistered) of Equity Shares (except those who are excluded from the ambit of Public Shareholders) are eligible to participate in the Open Offer at any time during the Tendering Period.
- VIII. PROCEDURE FOR TENDERING THE SHARES IN CASE OF NON-RECEIPT OF LETTER OF OFFER
- All Public Shareholders, whether holding shares in physical form or dematerialized form, registered or unregistered are eligible to participate in this Offer at any time during the Tendering Period, i.e. the period from the Offer Opening Date till the Offer Closing Date.

- Persons who have acquired Equity Shares but whose names do not appear in the register of members of the Target Company on the Identified Date i.e. the date falling on the 10" (tenth) Working Day prior to the commencement of the Tendering Period, or unregistered owners or those who have acquired Equity Shares after the Identified Date, or those who have not received the LOF, may also participate in this Offer. Accidental omission to send the LOF to any person to whom the Offer is made or the non-receipt or delayed receipt of the LOF by any such person will not invalidate the Offer.
- Public Shareholders may also download the LOF from SEBI's website (www.sebi.gov.in) or obtain a copy of the same from the Registrar to the Offer (detailed at Part IX (Other Information) of this DPS) on providing suitable documentary evidence of holding of the Equity Shares of the Target Company and their folio number, DP identity-client identity, current address and contact details.
- The Open Offer will be implemented by the Acquirer through stock exchange mechanism made available by the Stock Exchanges in the form of separate window ("Acquisition Window") as provided under the SEBI (SAST) Regulations and SEBI circular CIR/CFD/POLICY/CELL/1/2015 dated April 13, 2015 issued by SEBI and as amended via SEBI circular CFD/DCR2/CIR/P/2016/131 dated December 9, 2016 and SEBI circular SEBI/HO/CFD/DCR-III/CIR/P/2021/615 dated August 13, 2021.
- BSE shall be the designated stock exchange ("Designated Stock Exchange") for the purpose of tendering Equity Shares in the Open Offer.
- The Acquirer has appointed Kotak Securities Limited ("Buying Broker") as their broker for the Open Offer through whom the purchases and settlement of the Offer Shares tendered in the Open Offer shall be made. The contact details of the Buying Broker are as mentioned below:



27 BKC, C 27, G Block, Bandra Kurla Complex, Bandra (E), Mumbai- 400051 CIN: U99999MH1994PLC134051

Contact Person: Mr. Sanjeev Sharma Tel: 1800 209 9191 Email: service.securities@kotak.com Website: www.kotaksecurities.com

Kotak Securities Limited

SEBI Registration No: NSE Capital Market: INB230808130; BSE Equity: INB010808153 All Public Shareholders who desire to tender their Equity Shares under the Offer would have to intimate their

- respective stockbrokers ("Selling Brokers") within the normal trading hours of the secondary market, during the Tendering Period. The Selling Broker can enter orders for dematerialized as well as physical Equity Shares. The Acquisition Window will be provided by the Stock Exchanges to facilitate placing of sell orders. Before placing the orders, the concerned Public Shareholder/Selling Broker would be required to transfer the
- tendered Equity Shares to the special account of the Indian Clearing Corporation Limited and/or the National Securities Clearing Corporation ("Clearing Corporations"), by using the settlement number and the procedure prescribed by the Clearing Corporations.
- In terms of SEBI circular SEBI/HO/CFD/DCR-III/CIR/P/2021/615 dated August 13, 2021, a lien shall be marked against the Equity Shares tendered in the Offer. Upon finalization of the entitlement, only accepted quantity of Equity Shares will be debited from the demat account of the concerned Public Shareholder. In the event the Selling Broker of a shareholder is not registered with any of the Stock Exchanges, then that Public
- Shareholder can approach the Buying Broker and tender the shares through the Buying Broker, after submitting the details as may be required by the Buying Broker in compliance with the applicable SEBI regulations. Shareholders who wish to offer their physical Equity Shares in the Offer are requested to send their original documents as will be mentioned in the LOF to the Registrar to the Offer so as to reach them no later than the
- Offer Closing Date. It is advisable to first email scanned copies of the original documents as will be mentioned in the LOF to the Registrar to the Offer and then send physical copies to the address of the Registrar to the Offer as will be provided in the LOF. The process for tendering the Offer Shares by the Public Shareholders holding physical Equity Shares will be separately enumerated in the LOF.
- 12. The detailed procedure for tendering the Equity Shares in the Offer will be available in the LOF which is expected to be available on SEBI's website (www.sebi.gov.in).
- Equity Shares shall not be submitted or tendered to the Manager, the Acquirer and / or the Target Company.

IX. OTHER INFORMATION

- The Acquirer has entered into two separate agreements to acquire 9.12 acres of land from LLM Appliances Private Limited (i.e., Seller 7) for a consideration of INR 63,00,00,000 (Indian Rupees Sixty Three Crore only) and 3.37 acres of land from Mr V. M. Balasubramaniam (i.e., Seller 2) for a consideration of INR 22,00,00,000 (Indian Rupees Twenty Two Crore only), located at 143, Pudupakkam Village, Vandalur -Kelambakkam Road, Chengalpattu, 603103 ("Land Parcels"), respectively. The consideration for each of the Land Parcels has been determined taking into account the valuation report dated February 18, 2022 issued by K. V. Venugopal, Registered Valuer. The said Land Parcels are located adjacent to the registered office of the Target Company.
- 2. The Acquirer and its directors, in their capacity as directors, accept responsibility for the information contained in the PA and this DPS (other than as specified in paragraph 3 below) and also for the obligations of the Acquirer laid down in the SEBI (SAST) Regulations in respect of this Offer.
- 3. The information pertaining to the Target Company contained in the PA or DPS or any other advertisement/publications made in connection with the Open Offer has been compiled from information published or publicly available sources or provided by the Target Company. The information pertaining to the Sellers contained in the PA or DPS or any other advertisement/publications made in connection with the Open Offer has been obtained from the Sellers. The Acquirer does not accept any responsibility with respect to any information provided in the PA or this DPS pertaining to the Target Company or the Sellers.
- Any discrepancy in any table between the total and sums of the amount listed is due to rounding off and/or
- Unless otherwise stated, the information set out in this DPS reflects the position as of the date of this DPS. The PA and this DPS are expected to be available on SEBI's website (www.sebi.gov.in).

In this DPS, all references to "INR" are references to Indian Rupees.

Issued by the Manager



Kotak Mahindra Capital Company Limited 27 BKC, 1st Floor, Plot No. C-27, 'G' Block, Bandra Kurla Complex, Bandra (East), Mumbai 400051 nvestment Banking Tel: +91 22 4336 0128; Fax: +91 22 6713 2447 Email: butterfly.openoffer@kotak.com Contact Person: Mr. Ganesh Rane

Registrar to the Offer

KFINTECH

KFin Technologies Private Limited (Formerly known as "Karvy Fintech Private Limited") Selenium, Tower B, Plot No - 31 and 32, Financial District, Nanakramguda, Serilingampally, Hyderabad, Rangareddi 500032, Telangana, India. Tel: +91 40 6716 2222; Fax: +91 40 2343 1551 E-mail: einward.ris@kfintech.com Website: www.kfintech.com

For and on behalf of the Acquirer CROMPTON GREAVES CONSUMER ELECTRICALS LIMITED

Date: February 23, 2022

BENGALURU

Adfactors 595

SEBI Registration Number: INM000008704

Contact Person: Mr. M Murali Krishna SEBI Registration Number: INR000000221

Place: Mumbai

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ^{(ರಿ} ಪಿ.ಹೆಜ್.ಐ ಕಟ್ಟಡ, ಎಸ್.ಪೆ.ಪಿ ಪಾಲಚಿಕ್ಕಿಕ್ ಎದುರು, ಕೆ.ಆರ್. ಸರ್ಕಲ್, ಶೇಷಾದ್ರಿ ರಸ್ತೆ, ಬೆಂಗಳೂರು−560 ೦೦1. ದೂರವಾಣಿ ಸಂಪ್ಯೇ: +91−80−296198೦ ಮಿಂಚ್ ಅಂಚೆ: md.ksmscl@gmail.com

No: HFW/KSMSCL/EQPT/70/Hearing Aid/2021-22 (IND-915) Call-2

ಟೆಂಡರ್ ಪ್ರಕಟಣೆ

ಉಲೇಖ: 1. ಈ ಕಟೇರಿಯ ಟೆಂಡರ್ ಅಧಿಸೂಚನೆ ಸಂಖ್ಯೆ: : HFW/KSMSCL/EQPT 70/Hearing Aid/2021-22 Date: 23/02/2022. (IND-915) Call-2 2. ಈ ಕಛೇರಿಯ ಟೆಂಡರ್ ಅಧಿಸೂಚನೆ ಸಂಖೆ:: HFW/KSMSCL/EQPT

71/ENT EQPT/2021-22 Date: 23/02/2022. (IND-916) Call-2 3. ಈ ಕಛೇರಿಯ ಟೆಂಡರ್ ಅಧಿಸೂಚನೆ ಸಂಖ್ಯೆ: HFW/KSMSCL/EQPT

72/PBM/2021-22 Date: 23/02/2022. (IND-917) Call-2

ಈ ಕಛೇರಿಯ ಟೆಂಡರ್ ಅಧಿಸೂಚನೆ ಸಂಖ್ಯೆ: HFW/KSMSCL/EQPT COVID-19/ESSE/75/21-22 Date:23/02/2022. (IND-852) Call-3

5. ಈ ಕಛೇರಿಯ ಟೆಂಡರ್ ಅಧಿಸೂಚನೆ ಸಂಖ್ಯೆ: KDL/EQPT (2)/Re-Tnd/ BSC/13/2020-21 Date: 23/02/2022. (IND-750) Call-3 6. ಈ ಕಛೇರಿಯ ಟೆಂಡರ್ ಅಧಿಸೂಚನೆ ಸಂಖ್ಯೆ: HFW/KSMSCL/EQPT/

Blast Freezer/74/21-22 Date:23/02/2022. (IND-919) ಇ-ಟೆಂಡರಿಗ್ ವ್ಯವಸ್ಥೆಯಡಿಯಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯ ಪಾರದರ್ಶಕತೆ ಅಧಿನಿಯಮ 1999 ಮತ್ತು ನಿಯಮ 2000 ರನ್ನಯ ಈ ಕೆಳಕಂಡ

ಟೆಂಡರ್ಗಳನ್ನು ರಾಷ್ಟ್ರವ್ಯಪ್ರಿಯಲ್ಲಿ ಕರೆಯಲಾಗಿದೆ. 1. NPPCD ಕಾರ್ಯಕ್ರಮದ ಅಡಿಯಲ್ಲಿ Hearing Aid ಗಳನ್ನು ಖರೀದಿಸಿ ಪೂರೈಸಲು

ಮರು ಟೆಂಡರ್ ಕರೆಯುವ ಬಗೆ. (IND-915) Call-2 2. NPPCD ಕಾರ್ಯಕ್ರಮದ ಅಡಿಯಲ್ಲಿ ENT Equipments ಗಳನ್ನು ಖರೀದಿಸಿ ಪೂರೈಸಲು

ಮರು ಟೆಂಡರ್ ಕರೆಯುವ ಬಗ್ಗೆ. (IND-916) Call-2 3. NVBDCP ಕಾರ್ಯಕ್ರಮದ ಅಡಿಯಲ್ಲಿ Pathological Binocular Microscope ಗಳನ್ನು

ಖರೀದಿಸಿ ಪೂರೈಸಲು ಮರು ಟೆಂಡರ್ ಕರೆಯುವ ಬಗ್ಗೆ. (IND-917) Call-2

4. NVBDCP ಕಾರ್ಯಕ್ರಮದ ಅಡಿಯಲ್ಲಿ Endoscopic Sinus Surgery Equipment ಗಳನು, ಖರೀದಿಸಿ ಪೂರೈಸಲು ಮರು ಟೆಂಡರ್ ಕರೆಯುವ ಬಗ್ಗೆ. (IND-852) Call-3 5. ರಕ್ತ ನಿಧಿ ಕೇಂದ್ರ ಮತ್ತು ರಕ್ತ ಶೇಖರಣಾ ಘಟಕಗಳಿಗೆ ಅವಶ್ಯವಿರುವ ಉಪಕರಣಗಳನ್ನು

ಖರೀದಿಸಿ ಪೂರೈಸಲು ಮರು ಟೆಂಡರ್ ಕರೆಯುವ ಬಗ್ಗೆ. (IND-750) Call-3 6. ರಾಜ್ಯ ರಕ್ತ ಕೋಶ ಕಾರ್ಯಕ್ರಮದಡಿಯಲ್ಲಿ Blast Freezer ಖರೀದಿಸಿ ಪೂರೈಸಲು ಟೆಂಡರ್ ಕರೆಯುವ ಬಗ್ಗೆ. (IND-919)

ತಾಂತ್ರಿಕ ವಿವರಣೆ, ಇ.ಎಮ್.ಡಿ ಟೆಂಡರ್ ನಿಯಮಾವಳಿ ಹಾಗೂ ಇತರೆ ಮಾಹಿತಿಯನ್ನು ಇ–ಟೆಂಡರಿಗ್ ವ್ಯವಸ್ಥೆ ಯಡಿಯಲ್ಲಿ ವೆಬ್ ಸೈಟ್ ಮುಖಾಂತರ https:// eproc.karnataka.gov.in ದಿನಾಂಕ:23/02/2022 ರಿಂದ ಟೆಂಡರ್ಗಳ ದಸ್ತಾವೇಜುಗಳನ್ನು ಡೌನ್ಲೋಡ್ ಮಾಡಬಹುದಾಗಿದ್ದು, ಹೆಚ್ಚಿನ ವಿವರಣೆಯನ್ನು ಈ ಕಛೇರಿಯಿಂದ ಕೆಲಸದ ಅವಧಿಯಲ್ಲಿ ಪಡೆಯಬಹುದಾಗಿದೆ.

ಸಹಿ/- ವ್ಯವಸಾಪಕ ನಿರ್ದೇಶಕರು,





ಕರ್ನಾಟಕ ಸರ್ಕಾರ **Government of Karnataka**

ಉಪನಿರ್ದೇಶಕರ ಕಛೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, "ಖನಿಜ ಭವನ" ಶ್ರೀ ಹೆಚ್.ಡಿ ಕುಮಾರಸ್ವಾಮಿ ಬಡಾವಣೆ, ಬಾಕ್ಸೈಟ ರಸ್ತೆ, ಬೆಳಗಾವಿ 590019 Office of the Deputy Director, Department of Mines & Geology, "Khanija Bhavan" Shri H.D Kumarswamy Layout, Bauxite Road, Belagavi Telephone:0831-2428042 E-Mail:ddbelgaum123@gmail.com

ಸಂಖ್ಯೆ:ಗಭೂಇ/ಉನಿಬೆವಿ/ಜಿಟಾಫೋ/ಕಗಗು/2021-22/ ದಿನಾಂಕ:22.02.2022

ಟೆಂಡರ್ ಕಂ ಹರಾಜು ಆಹ್ತಾನಿಸುವ ಪ್ರಕಟಣೆ

ರಿಯಾಯಿತಿ (ತಿದ್ದುಪಡಿ) ನಿಯಮಗಳು–2016ರ ಅಧ್ಯಾಯ IV ರನ್ರಯ ಬೆಳಗಾವಿ ಜಿಲ್ಲೆಯಲ್ಲಿ ಕಟ್ಟಡ ಕಲ್ಲು ಬ್ಲಾಕ್ ಗಳನ್ನು ಕೆ.ಎಂ.ಎಂ.ಸಿ.ಆರ್–1994 (ತಿದ್ದುಪಡಿ– 2016)ರ ನಿಯಮಗಳಂತೆ ಗುರುತಿಸಲಾಗಿದ್ದು, ಸದರಿ ಬ್ಲಾಕ್ ಗಳನ್ನು ಟೆಂಡರ್ ಕಂ ಹರಾಜು ಮೂಲಕ ವಿಲೇಪಡಿಸಲು ಜಿಲ್ಲಾ ಟಾಸ್ಕ್ ಮೋರ್ಸ್ (ಗಣಿ) ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿರುತ್ತದೆ. ಬೆಳಗಾವಿ ಜಿಲ್ಲೆ, ರಾಮದುರ್ಗ ತಾಲೂಕು ವ್ಯಾಪ್ತಿಯ ಸರ್ಕಾರಿ ಜಮೀನುಗಳಲ್ಲಿ ಮೊದಲ ಹಂತದಲ್ಲಿ 03 ಕಟ್ರಡ ಕಲ್ಲು ಬ್ಲಾಕ್ ಗಳಿಗೆ ಕೆ.ಎಂ.ಎಂ.ಸಿ.ಆರ್–1994 (ತಿದ್ದುಪಡಿ–2016)ರ ನಿಯಮ '31ಬಿ'ರಂತೆ 03 ಬ್ಲಾಕ್ ಗಳನ್ನು ಹರಾಜು ಮೂಲಕ ಸಾಮಾನ್ಯ ಕಟ್ಟಡ ನಿರ್ಮಾಣ ಕಲ್ಲುಗಳು ಮತ್ತು ಎಂ-ಸ್ಯಾಂಡ್ ಗೆ ಬಳಕೆ ಮಾಡಲು ಕಟ್ಟಡ ಕಲ್ಲು ಬ್ಲಾಕ್ ಗಳನ್ನು ಸಂಖ್ಯೀಕರಣ ಗೊಳಿಸಿ ವಿಂಗಡಿಸಿ, ಮೀಸಲಾತಿ ಕಲ್ಪಿಸಲಾಗಿರುತ್ತದೆ. ಯಶಸ್ತಿ ಬಿಡ್ದಾರರು ಕ್ವಾರಿ ಪ್ಲಾನ್ ಸಲ್ಲಿಸಿ ಅನುಮೋದನೆ ಪಡೆದುಕೊಂಡು ಪರಿಸರ ವಿಮೋಚನಾ ಪತ್ರವನ್ನು ಸಲ್ಲಿಸಿದ ನಂತರ ನಿಯಮನುಸಾರ ಕಲ್ಲು ಗಣಿ ಗುತ್ತಿಗೆ ನೀಡಲಾಗುವುದು. ಅದರಂತೆ ಟೆಂಡರ್ ಕಂ ಹರಾಜು ಅದಿಸೂಚನೆ ಹೊರಡಿಸಲಾಗಿದೆ

ಕಟ್ಟಡ ಕಲ್ಲು ಬ್ಲಾಕ್ ಗಳಿಗೆ ಪ್ರಿ-ಕ್ಯಾಲೀಫಿಕೇಷನ್ ಇ-ಟೆಂಡರ್ ಕಂ ಹರಾಜು ಪ್ರಕ್ರಿಯೆ ವೇಳಾ ಪಟ್ಟಿಯು ಈ ಕೆಳಕಂಡಂತಿರುತ್ತದೆ.

ಪ್ರಿ-ಕ್ರಾಲೀಫಿಕೇಷನ್ ಟೆಂಡರ್ಗೆ ಇ-ಪ್ರೋಕ್ಯೂರ್ಮೆಂಟ್ ಮೂಲಕ ಅರ್ಜಿ ನಮೂನೆ, ಬಿಡ್ ಡಾಕ್ಯೋಮೆಂಟ್ ಹಾಗೂ ಇನ್ನಿತರೆ ವಿವರಗ ಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾದ ದಿನಾಂಕ:22.02 2022, ಪ್ಲಿ–ಬಿಡ್ ಮೀಟಿಂಗ್ ದಿನಾಂಕ ಮತ್ತು ಸ್ಥಳ:ದಿ:21.03. 2022, ಸಮಯ ಬೆಳಿಗ್ಗೆ 11.00 ಗಂಟೆಗೆ, ಉಪನಿರ್ದೇಶಕರ ಕಛೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಬೆಳಗಾವಿ ಜಿಲ್ಲೆ. ಪ್ರಿ-ಕ್ವಾಲಿಫಿಕೇಷನ್ ಟೆಂಡರ್ ಗಳನ್ನು ಇ-ಪ್ರೋಕ್ಯೂರ್ಮೆಂಟ್ ಮೂಲಕ ಸ್ವೀಕರಿಸುವ ಕೊನೆಯ ದಿನಾಂಕ:05.04.2022, ಪ್ರಿ-ಕ್ವಾಲಿಫಿಕೇಷನ್ ಟೆಂಡರ್ನ ತಾಂತ್ರಿಕ ಬಿಡ್ಗಳನ್ನು ಇ-ಪ್ರೋಕ್ಯೂರ್ಮೆಂಟ್ ಮೂಲಕ ತೆರೆಯುವ ದಿನಾಂಕ:

ವೇಲ್ಕಂಡ ಕಟ್ಟಡ ಕಲ್ಲು ಬ್ಲಾಕ್ ಗಳಲ್ಲಿ ಕಲ್ಲು ಗಣಿಗಾರಿಕೆ/ಸಾಗಾಣಿಕೆ ಮಾಡಲು ಗುತ್ತಿಗೆ ಪಡೆಯಲು ಪ್ರಿ-ಕ್ವಾಲಿಫಿಕೇಷನ್ ಟೆಂಡರ್ಗಳಲ್ಲಿ ಭಾಗವಹಿಸಲು ಅರ್ಹ ಮತ್ತು ಆಸಕ್ತಿವುಳ್ಳ ಅರ್ಜಿದಾರರಿಂದ ಇ–ಪ್ರೋಕ್ಯೂರ್ಮೆಂಟ್ ಮೂಲಕ ಪ್ರಕಟಣೆಯನ್ನು ಹೊರಡಿಸಲಾಗಿದೆ. ಆಸಕ್ತರು ಕರ್ನಾಟಕ ಸರ್ಕಾರದ e-procurement portal https:://eproc.karnataka.gov.in ನಲ್ಲಿ on-line ಮುಖಾಂತರ ಟೆಂಡರ್ ಅರ್ಜಿ ಸಲ್ಲಿಸಬೇಕಿರುತ್ತದೆ. ಉದ್ದೇಶಿತ ಗುತ್ತಿಗೆ | ಪಡೆಯಲು ಇಚ್ಚಿಸುವ ಕಟ್ಟಡ ಕಲ್ಲು ಬ್ಲಾಕ್ ಗಳಿಗೆ ಪ್ರಿ-ಕ್ಯಾಲಿಫಿಕೇಷನ್ ಟೆಂಡರ್ಗೆ ಅರ್ಜಿ ಸಲ್ಲಿಸುವ ಮುನ್ನ ಆಯಾ ಕಟಡ ಕಲ್ಲು ಬ್ಲಾಕ್ ಗಳಿಗೆ ಅರ್ಹರಾಗಲು ಟೆಂಡರ್ ಡಾಕ್ಕೂಮೆಂಟ್ ನಲ್ಲಿ ವಿಧಿಸಿರುವ ಪೂರ್ವರ್ಹತಾ ಷರತ್ತು/ನಿಬಂಧನೆಗಳು/ಅಂಶಗಳ ಬಗ್ಗೆ ಖಾತರಿಪಡಿಸಿ

ವಿಶೇಷ ಸೂಚನೆ: 1.ಪ್ರಿ–ಕ್ರಾಲಿಫಿಕೇಷನ್ ಟೆಂಡರ್ನಲ್ಲಿ ಅರ್ಹರಾದ ಬಿಡ್ದಾರರು ಸರ್ವಿಸ್ ಟೆಂಡರ್ ಮಾತ್ರ ತೆರೆಯಿಸಲಾಗುವುದು ಹಾಗೂ ಮುಂದಿನ ಸರ್ವೀಸ್ ಟೆಂಡರ್ಗೆ ಭಾಗವಹಿಸಲು ಅವಕಾಶ ಇರುತ್ತದೆ. 2.ಪ್ರಿ-ಕ್ರಾಲಿಫಿಕೇಷನ್ ಟೆಂಡರ್ಗೆ ಸಂಬಂಧಿಸಿದಂತೆ ಅರ್ಜಿ, ಬಿಡ್-ಡಾಕ್ಯೂಮೆಂಟ್ ಮತ್ತು ಕಟ್ಟಡ ಕಲ್ಲು ಬ್ಲಾಕ್ ಗಳಿಗೆ ಸಂಬಂಧಿಸಿದ ವಿವರಗಳನ್ನು ಕರ್ನಾಟಕ ಸರ್ಕಾರದ e-procurement portal https:://eproc.karnataka.gov.in ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ. 3.ಆಸಕ್ಕರು ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಛೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಬೆಳಗಾವಿಯನ್ನು ಅಥವಾ ದೂರವಾಣಿ ಸಂಖ್ಯೆ:0831-2428042 ಮುಖಾಂತರ ಸಂಪರ್ಕಿಸಬಹುದಾಗಿದೆ. 4.ಮುಂದಿನ ಹಂತದ ಸರ್ವೀಸ್ ಇ-ಟೆಂಡರ್-ಕಂ-ಹರಾಜು ಸಂಬಂಧಿಸಿದಂತೆ ಪತ್ರಿಕೆ ಪ್ರಕಟಣೆಯನ್ನು ನೀಡಲಾಗುವುದಿಲ್ಲ. ಇ–ಪ್ರೊಕ್ಯೂರ್ಮೆಂಟ್ | ಪೋರ್ಟಲ್ ಮೂಲಕವೇ ಇ-ಟೆಂಡರ್-ಕಂ-ಹರಾಜಿಗೆ ಸಂಬಂಧಿಸಿದ ದಿನಾಂಕ ಮತ್ತು ಸಮಯವನ್ನು ತಿಳಿಸಲಾಗುವುದು. 5.ಇ–ಟೆಂಡರ್ ಸಂಬಂಧಿಸಿದಂತೆ ಷರತ್ತು ಮತ್ತು ನಿಬಂಧನೆಗಳನ್ನು eproc. karnataka. gov.in ರಲ್ಲಿ ಪ್ರಕಟಿಸಲಾಗಿರುತ್ತದೆ. ಸದರಿ ಮಾಹಿತಿಯನ್ನು ಟೆಂಡರ್ ದಾರರು ಡೌನ್ಲೋಡ್ ಮಾಡಿಕೊಂಡು ಪರಿಶೀಲಿಸಿಕೊಂಡು ಇ-ಟೆಂಡರ್ನಲ್ಲಿ ಭಾಗವಹಿಸ ಬಹುದಾಗಿದೆ. 6.ಟೆಂಡರ್ನಲ್ಲಿ ಭಾಗವಹಿಸುವ ಅರ್ಜಿದಾರರು/ಸಂಘ/ಸಂಸ್ಥೆ ಕಪ್ಪು ಪಟ್ರಿಗೆ ಸೇರಿರಬಾರದು, ದಿವಾಳಿಯಾಗಿರುವನೆಂದು ಘೋಷಿಸಲ್ಪಟ್ಟಿರ ಬಾರದು. 7.ಟೆಂಡರ್ನಲ್ಲಿ ಭಾಗವಹಿಸುವ ವ್ಯಕ್ತಿಯು ಅಪ್ರಾಪ್ತ ವಯಸ್ತನಾಗಿರಬಾರದು ಮತ್ತು ಆತನ ಮಾಲಿಕತ್ವದಲ್ಲಿರುವ/ ನಿಯಂತ್ರಣದಲ್ಲಿರುವ, ಪಾಲದಾರನಾಗಿರುವಂತಹ ಸಂಸ್ಥೆ/ಸಂಘದ ಹೆಸರಿನಲ್ಲಿ ಸರ್ಕಾರಕ್ಕೆ ಯಾವುದೇ ಬಾಕಿ ಇರಬಾರದು.

ಸಹಿ/-ಸದಸ್ಯ ಕಾರ್ಯದರ್ಶಿ, ಜಿಲ್ಲಾ ಟಾಸ್ಕ್ ಮೋರ್ಸ್(ಗಣಿ) ಸಮಿತಿ ಹಾಗೂ ಉಪ ನಿರ್ದೇಶಕರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಬೆಳಗಾವಿ ಜಿಲ್ಲೆ.

DIPR/BGM/RO-NO-1623/MCA/2021-22

IN THE COURT OF THE II ADDL. CIVIL JUDGE AND J.M.F.C. AT ANEKAL C. MIS. NO. 233/2022

etween: Abhishek R, S/o Late Rajan bout 21 years, R/at No. 155/1, Ramasaga luthanalluru Post, Attibele Hobli, Anel angalore Urban District. ... PETITIONER And: The Chief Officer, T M C Chandapura Aneka Faluk, BANGALORE URBAN DISTRICT. ...

reas the petitioner has filed the above petit Whereas the petitioner has filed the above petition for the seeking of death certificate of petitioners brother namely Vishwas R S/o Late Rajanna, who died on 25.5.2016, [Viewnly Fifth day of May Two Thousand Sixteen) at Ramasagara Village, Attibele Hobli, Anekal Taluk, Bangalore Urban District. Any person having any sort of claim are hereby informed to appear before this Hon'ble court in person or by a pleader duly instructed on 21.03.2022 at 11.00 AM, failing which, the matter will be heard and determined exoarte.

n under my hand & seal of the court on 21-02 By order of the Court, Sheristedar, Civil Judge (Jr. Dnv.) and JMFC Court, Anekal. Advocate for petitioners: **R. Keshava Reddy** No. 62/2, 1st floor, 27th Cross, Cubbonpet, Bangalore-560 002.

anybody having any right, title, interest possession over the above said property please contact the under signed below D.P. Sampath, Advocate. No.5, Yellappa Building, Near Court Compound, Attibele Road, Anekal Taluk, Bangalore Urban District. Mob: 9448329562, 9686899234

PUBLIC NOTICE

general public that my client Smt. Aruna W/o Nagesh, residing at #3/138, Ichangoor Village, Bagalur Post, Hosui

Taluk, Krishnagiri District, Tamilnadu

635103, is intent to purchase land bearing Sy No.160/1, measuring 0.25.00 guntas,

situated at Sarjapura Village & Hobli, Aneka

Taluk, Bangalore Urban District, from M/s

Metropolis properties Pvt. Ltd., office at #219, 3rd Floor, 9th Main, 6th Sector, HSR

Layout, Bangalore-560102, if anybody

having any right, title, interest, much less

possession over the above said property, in

ಕರ್ನಾಟಕ ಸರ್ಕಾರ

ಕಾರ್ಯಪಾಲಕ ಇಂಜಿನಿಯರರ ಕಛೇರಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಮಂಡ್ಯ ಸಂಖ್ಯೆ:ಕಾ.ಇಂ:ಗ್ರಾಕುನೀ&ನೈ:ವಿ.ಮಂ:JALADHAREP1PMC:2021-22/2522 ದಿನಾಂಕ:16-02-2022.

ಅಲ್ಪಾವಧಿ ಟೆಂಡರ್ ಪ್ರಕಟಣೆ ಸಂಖ್ಯೆ:21/2021-22 (ದ್ವಿ–ಲಕೋಟೆ ಪದ್ಧತಿ) – (e-procurement portal)

ಕರ್ನಾಟಕ ರಾಜ್ಯದ ರಾಜ್ಯಪಾಲರ ಪರವಾಗಿ, ಕಾ.ಇಂ, ಗ್ರಾ.ಕು.ನೀ & ನೈ ವಿ, ಮಂಡ್ಯರವರಿಂದ ಜಲ ಜೀವನ್ ಮಿಷನ್ ಯೋಜನೆಯಡಿ ಮಂಡ್ನ ಜಿಲ್ಲೆ ಕೆ.ಆರ್.ಪೇಟೆ, ಪಾಂಡವಪುರ ಮತ್ತು ನಾಗಮಂಗಲ ತಾಲ್ಲೂಕಿನ 797 ಗ್ರಾಮೀಣ ಪ್ರದೇಶದ ಜನವಸತಿಗಳಿಗೆ ಹಾಗೂ 02 ನಗರ ಸ್ಥಳೀಯ ಸಂಸ್ಥೆಗಳು (ಬೆಳ್ಳೂರು ಪಟ್ಟಣ ಪಂಚಾಯತ್ ಮತ್ತು ನಾಗಮಂಗಲ ನಗರ), ಬಿ.ಜಿ.ನಗರ ಮತ್ತು ಕೆ.ಆರ್.ಪೇಟೆ ತಾಲ್ಲೂಕಿನ 05 ವಸತಿ ಶಾಲೆಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ Design, Build, Operate and Transfer (DBOT) ಯೋಜನಾ ಉಸ್ತುವಾರಿ ಸಮಾಲೋಚಕರನ್ನು (PMC) ನೇಮಿಸಲು ಅರ್ಹ ದರ್ಜೆಯ ಸಂಸ್ಥೆಯವರಿಂದ ಟೆಂಡರ್ನು ಆಹ್ವಾನಿಸಲಾಗಿದೆ. ಟೆಂಡರ್ಗಿಟ್ಟ ಮೊತ್ತ ರೂ.694.00 ಲಕ್ಷಗಳು. ಪೂರ್ವಭಾವಿ ಸಭೆ ದಿನಾಂಕ:02.03.2022 ಸಮಯ: ಬೆಳಿಗ್ಗೆ 11:00 ಗಂಟೆಗೆ (ಸ್ಥಳ:ಮುಖ್ಯ ಇಂಜಿನಿಯರರ ಕಛೇರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಬೆಂಗಳೂರು), ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ:10.03.2022 ಸಂಜೆ:5:30 ಗಂಟೆಗೆ, ತಾಂತ್ರಿಕ ಬಿಡ್ ತೆರೆಯುವ **ದಿನಾಂಕ:11.03.2022 ಸಂಜೆ 5:35 ಗಂಟೆಗೆ.** ಆರ್ಥಿಕ ಬಿಡ್ ತೆರೆಯುವ **ದಿನಾಂಕ:18.03.2022 ಬೆಳಿಗ್ಗೆ 11:00 ಗಂಟೆಗೆ**. ಹೆಚ್ಚಿನ ವಿವರಗಳಿಗಾಗಿ https://eproc.karnataka.gov.in ವೆಬ್ಸೈಟ್ನಲ್ಲಿ ಅಥವಾ ಕಾ.ಇಂ, ಗ್ರಾ.ಕು.ನೀ & ನೈ ವಿ, ಮಂಡ್ಯರವರ ಕಛೇರಿಯ ಕೆಲಸದ ವೇಳೆಯಲ್ಲಿ ಸಂಪರ್ಕಿಸಿ ಪಡೆಯಬಹುದು. **ದೂರವಾಣಿ ಸಂಖ್ಯೆ:** 08232-222363.

ಸಹಿ/-ಕಾರ್ಯಪಾಲಕ ಇಂಜಿನಿಯರರು, ಶಾಸಾಸಂಇ/ಸನಿ–ಮಂಡ್ಯ/ಎಂಸಿಎ/656/2021–22 ಗ್ರಾ.ಕು.ನೀ.&ನೈ.ವಿಭಾಗ, ಮಂಡ್ಯ.

ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಹಾಸನ ವಿಭಾಗ, ಹಾಸನ ಸಂ:ಕಾ.ಇಂ:ಲೋ.ಇಃ ಹಾವಿ:ಹಾಸನ:ಜೆಇಂ–4 /2021–22 ದಿನಾಂಕ.21.02.2022

ಅಲ್ಪಾವಧಿ ಟೆಂಡರ್ ಪ್ರಕಟಣೆ ಸಂಖ್ಯೆ: 39/2021-22 ದಿನಾಂಕ 21.02.2022

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ಅಧಿನಿಯಮ 1999 ಹಾಗೂ ನಿಯಮಗಳು 2000 ರಂತೆ ಸ್ಟ್ಯಾಂಡರ್ಡ್ ಟೆಂಡರ್ ಡಾಕ್ಯೂಮೆಂಟ್. ಕೆ.ಡಬ್ಲ್ಯೂ–1,2,3 & 4 ನಿಯಮದನ್ನಯ ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ನೋಂದಾಯಿತರಾದ ಅರ್ಹ ದರ್ಜೆ ಗುತ್ತಿಗೆದಾರರಿಂದ ಹಾಗೂ ಕರ್ನಾಟಕ ರಾಜ್ಯದಲ್ಲಿ ಹತ್ತು ವರ್ಷಕ್ಕಿಂತ ಕಡಿಮೆ ಇಲ್ಲದಂತೆ ವಾಸವಿರುವ ಪರಿಶಿಷ ಪಂಗಡ ಅರ್ಹ ದರ್ಜೆ ಗುತಿಗೆದಾರರಿಂದ ಹಾಸನ ವಿಭಾಗ ವ್ಯಾಪಿಯ ತಾಲ್ಲೂಕುಗಳಲ್ಲಿನ ಲೋಕೋಪಯೋಗಿ ಇಲಾಖೆಯ ಒಟ್ಟು 14 ಸಂಖ್ಯೆ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಅವುಗಳಲ್ಲಿ 02 ಸಂಖ್ಯೆ ಕಾಮಗಾರಿಯನ್ನು ಪರಿಶಿಷ್ಟ ಜಾತಿ ಗುತ್ತಿಗೆದಾರರಿಗೆ & 01 ಸಂಖೆ ಕಾಮಗಾರಿಯನ್ನು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಮೀಸಲಿರಿಸಲಾಗಿದೆ ಸದರಿ ಟೆಂಡರ್ನಲ್ಲಿನ ಗರಿಷ್ಠ ಟೆಂಡರ್ ಮೊತ್ತ ರೂ.200.00 ಲಕ್ಷ ಹಾಗೂ ಕನಿಷ್ಠ ಟೆಂಡರ್ ಮೊತ್ತ ರೂ. 3.91 ಲಕ್ಷ. ಇ–ಪ್ರೊಕ್ಕೂರ್ಮೆಂಟ್ ಪೋರ್ಟಲ್ನಲ್ಲಿ ಅರ್ಜಿ ಸಲಿಸಲು ನಿಗಧಿಪಡಿಸಿರುವ ಕಡೆಯ ದಿನಾಂಕ. 03.03.2022 16.00ಗಂಟೆ. ಹೆಚ್ಚಿನ ವಿವರಗಳಿಗಾಗಿ ಇ-ಪ್ರೊಕ್ಕೂರ್ಮೆಂಟ್ ಪೋರ್ಟಲ್ |http://www.eproc.karnataka.gov.in ಮೂಲಕ ನೋಡುವುದು ಅಥವಾ ಈ ಕಟೇರಿಯ ಸಹಾಯಕ ದೂರವಾಣಿ ಸಂಖೆ: 08172-268437 ರಿಂದ ಕಛೇರಿಯ ವೇಳೆಯಲ್ಲಿ ಮಾಹಿತಿ ಪಡೆಯಬಹುದಾಗಿದೆ.

ಸಹಿ/- ಕಾರ್ಯಪಾಲಕ ಇಂಜಿನಿಯರ್ ಲೋಇ ಹಾಸನ ವಿಭಾಗ, ಹಾಸನ.

Mindteck

ಮೈಂಡ್ಟೆಕ್ (ಇಂಡಿಯಾ) ಲಿಮಿಟೆಡ್

(CIN:L30007KA1991PLC039702) ಹೊಸೂರು ಮುಖ್ಯ ರಸ್ತೆ, ಬೊಮ್ಮನಹಳ್ಳಿ ಬೆಂಗಳೂರು-560068

ಕಂಪನಿಗಳ ಅಧಿನಿಯಮ, 2013ರ 108 ಮತ್ತು 110 ಕಲಮುಗಳನ್ನು ಕಂಪನಿಗಳ (ಆಡಳಿತ ಮತ್ತು ನಿರ್ವಹಣೆ) ನಿಯಮಾವಳಿ, 2014 (ಸದ್ಯದಲ್ಲಿ ಜಾರಿಯಲ್ಲಿರುವ ಅದರ ಯಾವುದೇ ಶಾಸನಬದ್ದ ತಿದ್ದುಪಡಿಗಳು ಮತ್ತು ಮನಃ-ಅಧಿನಿಯಮಿತಿಗಳು ಸೇರಿದಂತೆ), ಸೆಬಿ (ಲಿಸ್ಪಿಂಗ್ ಬಾಧ್ಯತೆಗಳು ಮತ್ತು ಬಹಿರಂಗಪಡಿಸುವ ಅಗತ್ಯತೆಗಳು), ನಿಬಂಧನೆಗಳು, 2015ರ ('ಲಿಸಿಂಗ್ ನಿಬಂಧನೆಗಳು') ಜೊತೆ ಓದಿಕೊಂಡಂತೆ ಮತ್ತು ಕಾರ್ಮೊರೇಟ್ ವ್ಯವಹಾರಗಳ ಸಚಿವಾಲಯವು ಹೊರಡಿಸಿರುವ ಸಂ.14/2020 ದಿನಾಂಕ ಏಪ್ರಿಲ್ 08, 2020; ಸಂ.17/2020 ದಿನಾಂಕ ಏಪ್ರಿಲ್ 13, 2020; ಸಂ.22/2021 ದಿನಾಂಕ ಡಿಸೆಂಬರ್ 08, 2021 ಸಾಮಾನ್ಯ ಸುತ್ತೋಲೆಗಳ ('ಎಂಸಿಎ ಸುತ್ತೋಲೆಗಳು') ಪ್ರಕಾರ ಕಂಪನಿಯು ಈ ಕೆಳಗಿನ ವಿಷಯದ ಬಗ್ಗೆ ವಿದ್ಯುನ್ಮಾನ ಮತದಾನ ವಿಧಾನದಲ್ಲಿ ಮಾತ್ರವೇ ಶೇರುದಾರರ ಅನುಮೋದನೆಯನ್ನು ಕೋರುವ ಸಲುವಾಗಿ ಫೆಬ್ರವರಿ 18, 2022 ರಂದು (ಅಂತಿಮ ದಿನಾಂಕದಂದು) ಸದಸ್ಯರ ರಿಜಿಸ್ಪರಿನಲ್ಲಿ ಯಾರೆಲ್ಲ ಸದಸ್ಯರ ಹೆಸರುಗಳು ನೋಂದಾವಣೆಯಾಗಿದ್ದು ಡಿಪಾಸಿಟರಿ ಪಾರ್ಟಿಸಿಪೆಂಟರು/ಕಂಪನಿಯ ದಾಖಲೆಗಳಲ್ಲಿ ಇಮೇಲ್ ಐಡಿ ಗಳು ನೋಂದಾವಣೆಯಾಗಿವೆಯೋ ಅಂತಹ ಸದಸ್ಯರಿಗೆ ಇಮೇಲ್ ಮೂಲಕ ಅಂಚೆ ಮತದಾನದ ಸೂಚನೆಯನ್ನು ರವಾನಿಸುವ ಕೆಲಸವನ್ನು ಪೆಬವರಿ 23, 2022 ರಂದು ಪೂರ್ಣಗೊಳಿಸಿದೆ:

ಐಟಂ ಸಂ. ವಿಶೇಷ ನಿರ್ಣಯದ ವಿವರ

ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಚೀಫ್ ಎಕ್ಸಿಕ್ಯುಟಿವ್ ಆಫೀಸರ್ ಶ್ರೀ ಆನಂದ್ ಬಾಲಕೃಷ್ಣನ್ ರವರ ಸಂಭಾವನೆಯ ಹೆಚ್ಚಳದ ಅನುಮೋದನೆ.

ತನ್ನ ಸದಸ್ಯರಿಗೆಲ್ಲ ಇ–ಮತದಾನ ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ ಕಂಪನಿಯು ಸೆಂಟ್ರಲ್ ಡಿಪಾಸಿಟರಿ ಸರ್ವೀಸಸ್ (ಇಂಡಿಯಾ) ಲಿಮಿಟೆಡ್ನ (CDSL) ಸೇವೆಗಳನ್ನು ನಿಯೋಜಿಸಿಕೊಂಡಿದೆ. ಮತದಾನವನ್ನು ವಿದ್ಯುನ್ಮಾನ ವಿಧಾನದಲ್ಲೇ ಮಾಡಬೇಕು ಮತ್ತು ಸದರಿ ವಿದ್ಯುನ್ಮಾನ ಪ್ರಕ್ರಿಯೆಯು ಗುರುವಾರ, ಫೆಬ್ರವರಿ 24, 2022 ಬೆಳಗ್ಗೆ 09.00 ಕ್ಕೆ (ಭಾ.ಕಾ.) ಆರಂಭವಾಗಿ ಶುಕ್ರವಾರ, ಮಾರ್ಚ್ 25, 2022 ಸಂಜೆ 05.00 ಕ್ಕೆ (ಭಾ.ಕಾ.) ಮುಕ್ತಾಯಗೊಳ್ಳುತ್ತದೆ ಎಂಬುದನ್ನು ಸದಸ್ಯರೆಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕಾಗಿ ಕೋರುತ್ತಿದ್ದೇವೆ.

ಇ–ಮತದಾನ ಪ್ರಕ್ರಿಯೆಯು ನ್ಯಾಯಯುತವಾಗಿ ಮತ್ತು ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಲು ಕಂಪನಿಯು ಶ್ರೀ ಗೋಪಾಲಕೃಷ್ಣರಾಜ್ ಎಚ್.ಎಚ್., ವೃತ್ತಿಪರ ಕಂಪನಿ ಸೆಕ್ರೆಟರಿ, ಇವರನ್ನು ಸೂಕ್ಷ್ಮ ಪರಿಶೀಲಕರನ್ನಾಗಿ ನೇಮಿಸಿಕೊಂಡಿದೆ. ಸಿಡಿಎಸ್ಎಲ್, ಈ ಅಂಚೆ ಮತದಾನ ಸೂಚನೆಗಾಗಿ ಒದಗಿಸುವ ಇ-ಮತದಾನ ಸೌಲಭ್ಯವನ್ನು ಮಾರ್ಚ್ 25, 2022 ಸಂಜೆ 05.00 ಕ್ಕೆ

ಯಾವೆಲ್ಲ ಸದಸ್ಯರ ಹೆಸರುಗಳು ಫೆಬವರಿ 18, 2022 ರಂದು (ಅಂತಿಮ ದಿನಾಂಕದಂದು) ಸದಸ್ಯರ ರಿಜಿಸ್ಟರಿನಲ್ಲಿ ಇರುತ್ತವೆಯೋ ಅಂತಹವರನ್ನು ಇ–ಮತದಾನದ ಉದ್ದೇಶಕ್ಕಾಗಿ ಪರಿಗಣಿಸಲಾಗುವುದು. ಅಂತಿಮ ದಿನಾಂಕದಂದು ಸದಸ್ಯನಾಗಿರದ ವ್ಯಕ್ತಿಯು ಈ ಸೂಚನೆಯನ್ನು ಮಾಹಿತಿಗಾಗಿ ಮಾತ್ರವೇ ಎಂದು ತಿಳಿಯತಕ್ಕದ್ದು, ಎಂಸಿಎ ಸುತ್ತೋಲೆಗಳ ಪ್ರಕಾರ ಸದರಿ ಸೂಚನೆಯ ಕಾಗದಪ್ರತಿಯನ್ನು ಮತ್ತು ಸ್ವ–ವಿಳಾಸವಿರುವ ಪ್ರೀ–ಪೇಯ್ಡ್ ಬಿಸಿನೆಸ್ ರಿಫ್ಟೈ ಲಕೋಟೆಯನ್ನು ಸದಸ್ಯರಿಗೆ ಕಳುಹಿಸುವುದಿಲ್ಲ. ಶೇರುಗಳನ್ನು ಭೌತಿಕ ರೂಪದಲ್ಲಿ ಹೊಂದಿರುವ ಅಥವಾ ತಮ್ಮ ಇಮೇಲ್ ವಿಳಾಸಗಳನ್ನು ಡಿಪಾಸಿಟರಿಗಳು/ರಿಜಿಸ್ಟಾರ್ ಮತ್ತು ಶೇರು ವರ್ಗಾವಣೆ ಮಧ್ಯವರ್ತಿ ('RTA') ಜೊತೆ ನೋಂದಾಯಿಸಿರದ ಸದಸ್ಯರು ತಮ್ಮ ಇಮೇಲ್ ವಿಳಾಸಗಳನ್ನು ಅಂಚೆ ಮತದಾನ ಸೂಚನೆಯಲ್ಲಿ ನೀಡಿರುವ ಸೂಚನೆಗಳ ಪ್ರಕಾರ ನೋಂದಾಯಿಸಿಕೊಳ್ಳಬಹುದು.

ಅಂಚೆ ಮತದಾನ ಸೂಚನೆಯನ್ನು ಕಂಪನಿಯ ವೆಬ್ಸೈಟ್ (www.mindteck.com) ಮತ್ತು ಸಿಡಿಎಸ್ಎಲ್ ಇ–ವೋಟಿಂಗ್ ವೆಬ್ಸೈಟ್ (www.evotingindia.com) ಮೂಲಕವೂ ಡೌನ್ಲೋಡ್ ಮಾಡಿಕೊಳಬಹುದು.

ಅಂಚೆ ಮತದಾನದ ಫಲಿತಾಂಶವನ್ನು ಕಂಪನಿಯ ಚೇರ್ಮನ್ ಅಥವಾ ಕಂಪನಿ ಸೆಕ್ರೆಟರಿ ಮಾರ್ಚ್ 27, 2022 ರಂದು ಅಥವಾ ಅದರೊಳಗಾಗಿ ಪಕಟಿಸುತಾರೆ ಮತ್ತು ಅಂದೇ ಅದನ್ನು ಸ್ಕಾಕ್ ಎಕ್ಸ್ಚೇಂಜುಗಳಿಗೆ, ಸಿಡಿಎಸ್ಎಲ್, RTA ಗಳಿಗೆ ತಿಳಿಯಪಡಿಸಲಾಗುವುದು, ಜೊತೆಗೆ ಕಂಪನಿಯ ವೆಬ್ಸೈಟ್ನಲ್ಲೂ (www.mindteck.com)ಪ್ರಕಟಿಸಲಾಗುವುದು.

ವಿದ್ದುನಾನ ಸೌಲಭ್ಯದ ಮೂಲಕ ಮತದಾನ ಮಾಡುವ ಕುರಿತಂತೆ ಏನೇ ದೂರುಗಳಿದರೂ ಶ್ರೀ ರಾಕೇಶ್ ದಲ್ಲಿ, ಮ್ಯಾನೇಜರ್, ಸೆಂಟ್ರಲ್ ಡಿಪಾಸಿಟರಿ ಸರ್ವೀಸಸ್ (ಇಂಡಿಯಾ) ಲಿಮಿಟೆಡ್ (CDSL), 'ಎ' ವಿಂಗ್, 25ನೇ ಮಹಡಿ, ಮ್ಯಾರಥಾನ್ ಫ್ಯೂಚರೆಕ್ಸ್, ಮಫತ್ಲಾಲ್ ಮಿಲ್ ಕಾಂಪೌಡ್ಸ್, ಎನ್.ಎಂ. ಜೋಶಿ ಮಾರ್ಗ್, ಲೋವರ್ ಪರೇಲ್ (ಈಸ್ಟ್), ಮುಂಬೈ–400013, ಇವರಿಗೆ ಕಳುಹಿಸಬಹುದು ಅಥವಾ helpdesk.evoting@cdslindia.com ಗೆ ಇಮೇಲ್ ಕಳುಹಿಸಬಹುದು ಅಥವಾ 022-23058542/43 ಸಂಖ್ಯೆಗೆ ಕರೆ ಮಾಡಬಹುದು.

ಏನೇ ಪ್ರಶ್ನೆಗಳಿದ್ದರೂ ಸದಸ್ಯರು ದಯವಿಟ್ಟು ಸಂಪರ್ಕಿಸಿ: ಶ್ರೀ ರವೀಂದ್ರ ಉಟೀಕರ್, ಪ್ರೆಸಿಡೆಂಟ್, ಯೂನಿವರ್ಸಲ್ ಕ್ಯಾಪಿಟಲ್ ಸೆಕ್ಯುರಿಟಿಸ್ ಪ್ರೈವೇಟ್ ಲಿಮಿಟೆಡ್, ಯೂನಿಟ್: ಮೈಂಡ್ಟೆಕ್ (ಇಂಡಿಯಾ) ಲಿಮಿಟೆಡ್, ಸಿ 101, 247 ಪಾರ್ಕ್, ಎಲ್ಐಎಸ್ ರೋಡ್, ವಿಕ್ರೋಲಿ ವೆಸ್ಟ್, ಮುಂಬೈ – 400083, ದೂರವಾಣಿ: 022-2820 7203-05, ಇಮೇಲ್: info@unisec.in

ಸಳ: ಬೆಂಗಳೂರು

ಸಹಿ/ ಶಿವರಾಮ ಅಡಿಗ ಎಸ್. ವಿ.ಪಿ.–ಲೀಗಲ್ ಮತ್ತು ಕಂಪನಿ ಸೆಕ್ರೆಟರಿ

ಮೈಂಡ್ಟ್ (ಇಂಡಿಯಾ) ಲಿಮಿಟೆಡ್ ಪರವಾಗಿ

ಕಾರ್ಯಪಾಲಕ ಇಂಜಿನಿಯರ್ ಕಛೇರಿ, ಯೋಜನಾ ವಿಭಾಗ, ದಾವಣಗೆರೆ

ಡೋರ್.ನಂ.:1968/71, 1ನೇ ಮುಖ್ಯ ರಸ್ತೆ, ಎಸ್.ಎಸ್.ಬಡಾವಣೆ, ಬಿ ಬ್ಲಾಕ್, ದಾವಣಗೆರೆ-577004 Email ID: kn-dav-1@pmgsy.nic.in ದೂರವಾಣಿ ಸಂಖ್ಯೆ: 08192-296576,

ಸಂ:ಕಾಇಂ/ಯೋವಿ/ದಾ/ಸ.ಇ-2/ಟೆಂ/2021-22/835 ದಿನಾಂಕ: 22-02-2022

ಅಲಾವಧಿ ಟೆಂಡರ್ ಪಕಟಣೆ

ಕರ್ನಾಟಕ ರಾಜ್ಯದ ರಾಜ್ಯಪಾಲರ ಪರವಾಗಿ ಕಾರ್ಯಪಾಲಕ ಇಂಜಿನಿಯರ್, ಯೋಜನಾ ವಿಬಾಗ, ದಾವಣಗೆರೆ ಇವರು ದಾವಣಗೆರೆ ಜಿಲ್ಲೆಯ ವಿವಿಧ ವಿಧಾನ ಸಭಾ ಕ್ಷೇತ್ರದಲ್ಲಿ 2021–22ನೇ ಸಾಲಿನ ನಮ್ಮ ಗ್ರಾಮ ರಸ್ತೆ ಯೋಜನೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾರ್ಯಕ್ರಮದಡಿ ಹಾಗೂ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಅಭಿವೃದ್ಧಿ ಪಡಿಸಿ 5 ವರ್ಷಗಳ ನಿರ್ವಹಣೆ ಪೂರೈಸಿರುವ

ಲಕೋಟೆಯಲ್ಲಿ ಅಲ್ಪಾವಧಿ ಟೆಂಡರ್ನ್ನು ಕರೆಯಲಾಗಿದೆ.

ಟೆಂಡರ್ಗೆ ಇಟ್ಟ ಮೊತ್ತ ಕಾಮಗಾರಿ ಪೂರ್ಣ (ರೂ.ಲಕ್ಷಗಳಲ್ಲಿ) **EMD** ಯೋಜನೆಯ ಹೆಸರು ಗೊಳಿಸುವ ಅವಧಿ Amount ಕನಿಷ್ಠ (ಮಳೆಗಾಲ ಸೇರಿ) ಗರಿಷ 2020-21ನೇ ಸಾಲಿನ ಪಿ.ಎಂ.ಜಿ.ಎಸ್.ವೆ. ಆರ್ಥಿಕ ರೂ. 1.00 ಕೋಟಿವರೆಗೆ ಪ್ರೋತಾಹಧನ ಅನುದಾನದಡಿಯ ಕಾಮಗಾರಿಗಳು. 6 ತಿಂಗಳು. ಪ್ರಾಕೇಜ್ವಾರ ಲಿಕ ಶೀರ್ಷಿಕೆ: 5054-03-337-0-71-172 ಇಂಡೆಂಟ ರೂ. 1.00 ಮೇಲ್ಪಟ್ಟು ಇ–ಪಕ್ಕೂರ್ ಸಂಖೆ: 5418, 5419 & 5420 ರೂ. 3.00 ಕೋಟಿಯವರಗ 20.99 283.75 ಮೆಂಟ್ನಲ್ಲಿ 2020–21ನೇ ಸಾಲಿನ ನಮ್ಮ ಗ್ರಾಮ ನಮ್ಮ ರಸ್ತೆ 9ತಿಂಗಳು & ಮಾಹಿತಿ ಯೋಜನೆಯ ಪರಿಶಿಷ ಜಾತಿ ಮತು ಪರಿಶಿಷ ರೂ. 3.00 ಕೋಟ ಪಂಗಡ ಕಾರ್ಯಕಮದಡಿ ಮೇಲ್ಪಟ್ಟು 11 ತಿಂಗಳು ಲೆಕ್ಕ ಶೀರ್ಷಿಕೆ: 5054-03-337-0-75-422 & 423 ಇಂಡೆಂಟ್ ಸಂಖ್ಯೆ: 5415, 5416 & 5417

ಗ್ರಾಮೀನ ರಸ್ತೆಯ ಅವರ್ತಕ ನಿರ್ವಹಣೆಗಾಗಿ 2020–21ನೇ ಸಾಲಿನ ಆರ್ಥಿಕ ಪ್ರೋತ್ಸಾಹಧನ ಅನುದಾನದಡಿ (ಪಿ.ಎಂ.ಜಿ.ಎಸ್.ವೈ.

ಮಾನದಂಡಗಳನ್ನು ಅನುಸರಿಸಿ) ಬರುವ ಕಾಮಗಾರಿಗಳಿಗೆ ಐಟಂ ರೇಟ್ ದರಗಳಂತೆ ಇ–ಪ್ರಕ್ಕೂರ್ಮೆಂಟ್ ಮುಖಾಂತರ ಏಕಲಕೋಟೆ/ದಿ–

ಟೆಂಡರ್ ಪ್ರಕ್ರಿಯೆಯ ವಿವರಗಳು ಕೆಳಕಂಡಂತಿವೆ: (1) ಇ–ಪ್ರಕ್ಕೂರ್ಮೆಂಟ್ ನಲಿ ಟೆಂಡರ್ ಬಿಡ್ ದಾಖಲಾತಿಗಳನ್ನು ನೋಡಬಹುದಾದ <mark>ನಿನಾಂಕ: 22–02–2022. (2)</mark> ತಾಂತ್ರಿಕ ಹಾಗೂ ಆರ್ಥಿಕ ಬಿಡ್ಗಳನ್ನು ಆನ್ಲೈನ್ ಮುಖಾಂತರ ಸಲ್ಲಿಸುವ ಕೊನೆಯ **ದಿನಾಂಕ: 03–0**3– 2022ರ ಸಂಜೆ 16.30 ಗಂಟೆಯವರೆಗೆ. (3) ತಾಂತ್ರಿಕ ಬಿಡ್ನ್ಸ್ ತೆರಯುವ ದಿನಾಂಕ:04-03-2022ರ ಸಂಜೆ 17.00 ಗಂಟೆಗೆ. (4) ಆರ್ಥಿಕ ಬಿಡ್ಗಳನ್ನು ತೆರೆಯುವ ದಿನಾಂಕ ತಾಂತ್ರಿಕ ಬಿಡ್ಗಳ ಪರಿಶೀಲನೆ ಪೂರ್ಣಗೊಂಡನಂತರ

(1) ಲೋಕೋಪಯೋಗಿ ಇಲಾಖೆ/ಕೇಂದ್ರ ಲೋಕೋಪಯೋಗಿ ಇಲಾಖೆಯಲ್ಲಿ ನೋಂದಾಯಿಸಿಕೊಂಡ ಅರ್ಹ ಗುತ್ತಿಗೆದಾರರು ಇ-ಪ್ರಕ್ಯೂರ್ಮೆಂಟ್ನಲ್ಲಿ ತಿಳಿಸಲಾಗಿರುವ ಷರತ್ತುಗಳನ್ವಯ ಟೆಂಡರ್ನಲ್ಲಿ ಭಾಗವಹಿಸಬಹದು. (2) ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ವತಿಯಿಂದ ಕೈಗೊಂಡ ಕಾಮಗಾರಿ ಮೂರ್ಣಗೊಳಿಸದೇ ಗುತ್ತಿಗೆ ರದ್ದು ಪಡಿಸಲಾದ (Terminate) ಅಥವಾ ರಸ್ತೆ ನಿರ್ವಹಣೆ ಗುತ್ತಿಗೆ ಕಾಮಗಾರಿಗಳನ್ನು ನಿರ್ವಹಣೆ ಮಾಡದಿರುವುದರಿಂದ ಗುತ್ತಿಗೆ ರದ್ದಾದ ಗುತ್ತಿಗೆದಾರರು ಟೆಂಡರ್ನಲ್ಲಿ ಭಾಗವಹಿಸಲು ಅರ್ಹರಿರುವುದಿಲ್ಲ. (3) ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಕಾರ್ಯಪಾಲಕ ಇಂಜಿನೀಯರ್ ಯೋಜನಾ ವಿಭಾಗ, ದಾವಣಗೆರೆ ಇವರನ್ನು ಸಂಪರ್ಕಿಸಬಹುದು. ದೂ.ಸಂಖ್ಯೆ:08192–296576. E-mail ID:kn-dav-1@pmgsy.nic.in (4) ಮಾಹಿತಿಯನ್ನು https://www.eproc. karnataka.gov.in ವೆಬ್ಸೈಟ್ನಲ್ಲಿ ದಿನಾಂಕ ಇ–ಮೋರ್ಟಲ್ ನಂತೆ ರಿಂದ ಪಡೆಯಬಹುದಾಗಿರುತ್ತದೆ.

ವಾಸಾಸಂಇ/ಎಸ್ಎಸ್ಸಿ/783/2021-22

ಎಲ್&ಟಿ ಫೈನಾನ್ ಲಿಮಿಟೆಡ್

ಬಾ.ಂಚ್ ಆಪೀಸು: ಬೆಂಗಳೂರು

ಸಹಿ/- ಕಾರ್ಯಪಾಲಕ ಇಂಜಿನೀಯರ್ ಯೋಜನಾ ವಿಬಾಗ, ದಾವಣಗೆರೆ

ಓದುಗರ ಗಮನಕ್ಕೆ

ಪತ್ರಿಕೆಯಲಿ ಪ್ರಕಟವಾಗುವ ಜಾಹೀರಾತುಗಳು ವಿಶ್ವಾಸಾರ್ಹವಾದವು. ಆದರೆ ಅದರಲ್ಲಿ ಪ್ರತಿಪಾದಿತವಾದ ವಸ್ತು, ವಿಷಯ ವಿಚಾರಗಳು ಜಾಹೀರಾತುದಾರರ ಅಭಿಪ್ರಾಯ ಆಗಿರುತ್ತವೆಯೇ ಹೊರತು ಪತ್ರಿಕೆಯ ಅಭಿಪ್ರಾಯವಾಗಿರುವುದಿಲ್ಲ.

-ಜಾಹೀರಾತು ವ್ಯವಸ್ಥಾಪಕರು

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ತಮರ, ತುಮಕೂರು ರಸ್ತೆ, ಬೆಂಗ ಸಂಖ್ಯೆ: ಕೃಉಮಾಸ(ಬೆಂ)/ಮಳಿಗೆ/3872/2021-22

ಪ್ರಕಟಣೆ ೆಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಯಶವಂತಪುರ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ವ್ಯಾಪಾಸ ವಹಿವಾಟು ನಡೆಸುತ್ತಿರುವ ಸಮಸ್ತ ರೈತ ಬಾಂಧವರು ಮೂಲಕ ತಿಳಿಯಪಡಿಸುವುದೇನೆಂದರೆ, ಇದೇ ಮಾರುಕಟ್ಟ ಪ್ರಾಂಗಣದಲ್ಲಿರುವ **ಮೆ೩ ಕೆ.ಸಿ.ಎಂ.ಸಿ ಟ್ರೇಡರ್ಸ್, ನಂ.**4/30 o.ಜಿ. ಸಂಕೀರ್ಣ, ಮಾರುಕಟ್ಟೆ ಪ್ರಾಂಗಣ, ಯಶವಂತಮ ಚೆಂಗಳೂರು – 560022 ಸದರಿ ಸಂಸ್ಥೆಯು ಪಾಲುದಾರಿಕೆ ಸಂಸ್ಥೆಯಾಗಿದ್ದು ಸದರಿ ಸಂಸ್ಥೆಯ ಪಾಲುದಾರರಾದ ಶ್ರೀ ಎ.ಜಿ. ಅಸ್ಟರ್ ಆಲಿ ಮತ್ತು ಅಬ್ದುಲ್ ಪಮೀದ್ ಅಸ್ಟರ್ ಆದ ನಮ್ಮಗಳಲ್ಲಿ ಶ್ರೀ ಎ.ಜಿ. ಅಸ್ಟರ್ ಆಲಿ ಇವರು ದಿನಾಂಕ 25.02.2022 ರಂದು ಮರಣ ಹೊಂದಿರುವುದರಿಂದ ಇವರನ್ನು ಪಾಲುದಾರಿಕೆಯಿಂದ ನಿವೃತ್ತಿಗೊಳಿಸಿ, ಉಳಿದ

ಶಾಲುದಾರನಾದ **ಅಬ್ದುಲ್ ಹರ್ಮಿದ್ ಅನ್ಟರ್** ಆದ ನನ್ನ ಕೊತೆಯಲ್ಲಿ ವ್ಯಾಪಾರ ಅಭಿವೃದ್ಧಿಗಾಗಿ **ತೀಮತಿ ಶಬನಾ** ್ದ್ರವ್ಯಾಪಾರ ಅಭಿವೃದ್ಧಿಗಾಗಿ **ಶ್ರೀಮತಿ** ಹಾಗೂ ಮರ್ಯಾಂ ಹಮೀದ್ ಇವರುಗಳನ್ನು ಪಾಲುದಾರಿಕೆಗೆ ಸೇರಿಸಿಕೊಳ್ಳಲು ಇಚ್ಛಿಸಿದ್ದ ಅನುಮತಿ ನೀಡುವಂತೆ ಕೋರಿ ದಿನಾಂಕ 21–02–2022 ರ ಮನವಿ ಪತ್ರದಲ್ಲಿ ಕೋರಿರುತ್ತಾರೆ. **ಆದುದರಿಂದ ಈ ಪ್ರಸ್ತಾವನೆಗೆ ಸಂಬಂಧಿಸಿದಂ** ಯಾರಿಂದಲಾದರೂ ಆಕೇಪಣೆ ಸಲಹೆಗಳಿದ್ದಲ ಈ ಪ್ರಕಟಣೆಯು ದಿನಪತ್ರಿಕೆಯಲ್ಲಿ ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಯಶವಂತಪುರ, ಬೆಂಗಳೂರು ಇವರಿಗ ಸಲ್ಲಿಸಲು ತಿಳಿಸಲಾಗಿದೆ ಮತ್ತು ನಿಗದಿತ ಅವಧಿ ಮುಗಿದ ನಂತರ ಬರುವ ಆಕೇಪಣೆಗಳನ್ನು ಪರಿಗಣಿಸಲಾಗುವುದಿಲ್ಲವೆಂದು

IN THE COURT OF THE CITY CIVIL JUDGE P & SC No. 584/2021

ಸಹಿ/- ಕಾರ್ಯದರ್ಶಿ

BETWEEN: Sri. M. Dinesh, S/o Late A.S. Mani, aged about 44 years, R/at No.12/A, 2nd Cross, Krishnappa Garden, Thavarekere, Bangalore South, Dharmaram College Post, Bangalore - 560 029. ... **Petitioner** AND: Nil ... Responden

PUBLIC NOTICE

Whereas, the above named petitioner **Sri M. Dinesh** S/o Late A.S. Mani, has made a petition to this Hon'ble court under Section 372 of the Indian Succession Act, 1925 for grant of Succession Certificate in respect of chedule property on the death of Sri. A.S. Mani who expired on 06-08-2021 at Bangalore, interested parties are hereby Bangalore, interested parties are hereby warned to appear before this Hon'ble court in person or by a pleader duly instructed or 14-03-2022 at 11:00. A.M. to show cause against the petition, failing which the matter will be heard and decided ex-parte. SCHEDULE

Post office Saving Bank Account bearing S.B. Account No. '2518189', D.R. College Branch, (Dharmaram College Branch) Bangalore, The balance in the said S.B. Account is as on 21-03-2021 is Rs. 1,23,857.90/- (Rupees One Lakh Twenty Three thousand Eight hundred Fifty Seven and Ninety Paisa only).

Given under my hand & Seal of the Court on 16-02-2022. By order of the Court, Assistant Registrar, City Civil Court, Bangalore.

Advocate for Petitioner: A. Prakash,

ರಿಜಿಸ್ಟರ್ಡ್ ಆಫೀಸು: ಟೆಕ್ನೊಪೊಲಿಸ್, 7ನೇ ಮಹಡಿ, ಪ್ಲಾಟ್ ನಂ. 4, ಬ್ಲಾಕ್ ಬಿಪಿ, ಸೆಕ್ಟರ್ಟ್ಟ್ ಸಾಲ್ಟ್ ಲೇಕ್, ಕೊಲ್ಯತ್ತ 700 091 CIN No.: U65910WB1993FLC0810



ಅಡಮಾನದ ಆಸ್ತಿಯ ಮಾರಾಟಕ್ಕಾಗಿ ಬಹಿರಂಗ ಹರಾಜು

ಎಲ್&ಟೆ ಫೈನಾನ್ಸ್ ಲಿಮಿಟೆಡ್ನ ಅಧಿಕೃತ ಅಧಿಕಾರಿ ವಿತ್ತೀಯ ಆಸ್ತಿಗಳ ಪ್ರತಿಭೂತೀಕರಣ ಮತ್ತು ಪುನರ್ನನಿರ್ಮಾಣ ಮತ್ತು ಭದ್ರತಾ ಹಿತಾಸಕ್ತಿಯ ಜಾರಿ ಅಧಿನಿಯಮ, 2002 [2002ರ 54] ರ ಅಡಿಯಲ್ಲಿ ಮತ್ತು ಸದರಿ ಅಧಿನಿಯಮದ ಅಡಿಯಲ್ಲಿ ಪ್ರದತ್ತವಾದ ಅಧಿಕಾರದ ಚಲಾವಣೆಯಲ್ಲಿ ಈ ಕಳಗಿನ ಆಸ್ತಿಯನ್ನು "ಹೇಗಿದೆ**ಯೊ ಎಲ್ಲಿನೆಯೊ ಆಧಾರಕಲ್ಲಿ" ಮತ್ತು "ಹೇಗಿದೆಯೊ ಯಾವ ಸ್ಥಿತಿಯಲ್ಲಿದೆಯೊ"** ಪ್ರಕಾರ ಅದರ ಬಾಕಿಗಳು ಮತ್ತು ಮುಂದಿನ ಬಡ್ಡಿ, ತುಲ್ಬಗಳು ಮತ್ತು ಇತ್ಯಾದಿಗಳ

ಸಾಲಗಾರರ ಹೆಸರು	ಸೆಕ್ಕ್ಯೂರ್ಡ್ ಪ್ರಾಪಟಿಯ ವಿಳಾಸ	ಲೋನ್ ಆಕೌಂಟ್ ನಂಬರ್(ಗಳು)	ಭೌತಿಕವಾಗಿ ಸ್ವಾಽೕನ ಪಡೆಸಿಕೊಂಡ ತಾರೀಖು	ಮುಂಗಡ ಹಣ 10% ಅಥವಾ ಆರ್ಪಿಯಲ್ಲಿ ಯಾವುದು ಹೆಚ್ಚೊ ಅದು (ರೂ ಗಳಲ್ಲಿ)	28/12/2021 ರಂದಿಸಂತೆ ಒಟ್ಟುಬಾಕಿ (ರೂ ಗಳಲ್ಲಿ)	ರಿಜರ್ವ್ ಬೆಲೆ (ರೂ. ಗಳಲ್ಲಿ)	ಇನ್ ಸ್ಪೆಕ್ಷನ್ ನ ತಾರೀಖು	ಹರಾಜಿಸ ತಾರೀಖು ಮತ್ತು ಸಮಯ
1. ಯು. ಗೌತಮ್ ಜೈನ್ 2. ಎಸ್. ಲಲಿತಾ ಭಾಯಿ	ಆಸ್ತಿ -್ಲ್ಲಾಟ್ ಸಂ.108, 1000 ಚದರ ಆಡಿಯ ಸೂಪರ್ ಬಿಲ್ಟ್ ಆಪ್ ಪ್ರದೇಶವನ್ನು ಹೊಂದಿರುವ ಜೊತೆಗೆ 360 ಚದರ ಅಡಿ ಕವರ್ಡ್ ಕಾರ್ ಪಾರ್ಕಿಂಗ್ ಕೊಂದಿದೆ ಮದಲ ಮಹಡಿ, ಒಮೆಗಾ ಆಸ್ಪರ್, ಸರ್ವೆ ನಂ. 88, ಖತಾತಾ ನಂ. 59/88, ಚೊಕ್ಕನಹಳ್ಳಿ ಗ್ರಾಮ, ಯಲಹಂಕ ಹೋಬಳಿ, ಬೆಂಗಳೂರು, ಕರ್ನಾಟಕ	BLRHL1700 1440 ಮತ್ತು BLRHL1700 1536	6ನೇ ಜನವರಿ 2022	ರೂ. 3,20,000/-	21/02/2022 ರಂದು ರೂ. 45,75,741.64/-	ರೂ. 3200000/-	25.03.2022 (ಬೆಳಿಗ್ಗೆ 11 ಗಂಟೆಯಿಂದ ಸಾಯಂಕಾಲ 05 ಗಂಟೆ ವರೆಗೆ)	28.03.2022 11 ಗಂಟೆಗೆ

ಬಹಿರಂಗ ಹರಾಜಿನ ನಿಬಂಧನೆಗಳು ಮತ್ತು ಷರತ್ತುಗಳು

ಹರಾಜು ಮಾರಾಟವು ಅಧಿಕೃತ ಆಧಿಕಾರಿಯಿಂದ ಎಸ್ಎಆರ್ ಎಫ್ ಎಇಎಸ್ಐ ಅಧಿನಿಯಮದ ಅಡಿಯಲ್ಲಿ, ಬಹಿರಂಗ ಹರಾಜೆನ ಸಹಾಯ ಮತ್ತು ವಿಧಾನದ ಮೂಲಕ ನಡೆಸಲಾಗುತ್ತಿದೆ. 2. ಬಹಿರಂಗ ಹರಾಜನ್ನು ಇದರಲ್ಲಿ ಮೇಲೆ ನಮೂದಿಸಲಾಗಿರುವ ದಿನಾಂಕ ಮತ್ತು ಸಮಯದಲ್ಲಿ ನಡೆಸಲಾಗುವುದಿದ್ದು, ಆಗ ಮೇಲೆ ನಮೂದಿಸಲಾದ ಭದ್ರತೆ ಪಡೆದ ಆಸ್ಥಿಯನ್ನು ''ಹೇಗಿಡೆಯೊ ಎಲ್ಲಿಡೆಯೊ'' ಆಧಾರದಲ್ಲಿ ಮತ್ತು

"ಹೇಗಿದೆಯೊ ಏನಿದೆಯೊ" ಸ್ಥಿತಿಯಲ್ಲಿ ಮಾರಾಟಮಾಡಲಾಗುತ್ತದೆ. 3. ಬಹಿರಂಗ ಹರಾಣಿನಲ್ಲಿ ಬಾಗವಹಿಸುವುದಕ್ಕಾಗಿ, ಉದ್ದೇಶ ಹೊಂದಿರುವ ಖರೀದಿದ್ದಾರರು /ಬಿಡರ್ಗಳು ಭದತೆ ಪಡೆದ ಆಸಿಗಳ ರಿಸರ್ವ್ ಬೆಲೆಯ 10% ಆಗಿರುವ ಮರುಪಾವತಿ ಮಾಡಲಡಬಹುದಾದ ಮುಂಗಡ ಹಣ ಠೇವಣೆಯ

ಪಾವತಿಯ ವಿವರಗಳನ್ನು ಪ್ಯಾಸ್ ಕಾರ್ಡ್, ಕಂಪೆನಿಯ ಪ್ರಸಂಗದಲ್ಲಿ ಬೋರ್ಡ್ ರಸೊಲ್ಯೂಕನ್ ಮತ್ತು ವಿಳಾಸದ ರುಜುವಾತಿನ ಪ್ರತಿಗಳೊಂದಿಗೆ 25.03.2022 ರಂದು ಅಥವಾ ಮೊದಲು ಸಲ್ಲಿಸಬೇಕು. 4. ಬಹಿರಂಗ ಹರಾಜಿನಲ್ಲಿ ಯಶಸ್ವಿಯಾಗದ ಇತರ ಎಲ್ಲ ಬಿಡ್ಡರ್ ಗಳ ಇಎಮ್ಡ್ ಯು ಎಲ್ಟ್ ಪಿಫ್ ನಿಂದ ಬಹಿರಂಗ ಹಾರಾಜಿನ ಮುಕ್ತಾಯದ 7 ದಿನಗಳ ಒಳಗೆ ಮರುಪಾವತಿ ಮಾಡಲಾಗುತ್ತದೆ. ಇಎಮ್ಡ್ ಯಾವುದೇ ಬಡ್ಡಿಯನು

5. ಯಶಸ್ತಿ ಖರೀದಿದಾರರು /ಬಿಡರ್ ರು ಅವನ /ಅದರ ಆಪರ್ನ 25% (ಇಎಮ್ಡ್ ಒಳಗೊಂಡು)ಅನು ''ಎಲ್&ಟೆ ಪ್ರೆನಾನ್ ಲಿಮಿಟೆಡ್'' ನ ಪರವಾಗಿ ಬೆಂಗಳೂರಿನಲಿ ಪಾವತಿಯಾಗುವ ಡಿ.ಡಿ /ಪಿ.ಒ ದ ರೂಪದಲಿ 28.03.2022 ರಲ್ಲಿ ಅಂದರ ಹರಾಜಿನ ದಿನ 18.00 ಗಂಟೆಗೆ ಮೊದಲು ಅಥವಾ ಮುಂದಿನ ಕೆಲಸದ ದಿನ ಆಂದರ 29.03.2022 ರಲ್ಲಿ ಜಮಾ ಮಾಡತಕ್ಕದ್ದು, ಆ ಠೇವಡೆಯು ಎಲ್&ಟೆ ಫೈನಾನ್ಸ್ ಲಿಮಿಟೆಡ್ ನಿಂದ

ದೃಢೀಕರಿಸಲ್ಪಡಬೇಕು, ಅದಕ್ಕೆ ತಪ್ಪಿದರೆ ಮಾರಾಟವು ವಿಫಲವಾಗಿದೆ ಎಂದು ಪರಿಗಣಿಸಲಾಗುತ್ತದೆ ಮತ್ತು ಸದರಿ ಯಶಸ್ವಿ ಬಿಡ್ಡರ್ ಇಎಮ್ಡಿ ಮುಟ್ಬುಗೋಲು ಹಾಕಲ್ಪಡುತ್ತದೆ. ಉಳಿದ ಮೊತ್ತ ಆಂದರ ಪಾವತಿ ಮಾಡಬೇಕಾದ ಖರೀದಿ ಬೆಲೆಯ 75% ಅನ್ನು ಖರೀದಿದಾರರು ಎಲ್&ಟೆ ಫೈನಾನ್ಸ್ ಲಿಮಿಟೆಡ್ಗೆ ಸ್ಥಿರಾಸ್ಥಿಯ ಮಾರಾಟದ 15ನೇ ದಿನದಂದು ಅಥವಾ ಮೊದಲು ಅಥವಾ ಕಾನೂನಿನ ಉಪಬಂಧಗಳಿಗೆ ಅನುಸಾರವಾಗಿ ಅಂತಹ ವಿಸ್ತರಿತ ಅವಧಿಯೊಳಗೆ ಪಾವತಿ ಮಾಡಬೇಕು. 6. ಆಸ್ತಿಯ ಪರಿಶೀಲನೆ ಅಥವಾ ಹೆಚ್ಚು ಮಾಹಿತಿಗಾಗಿ, ಭಾವೀ ಬಿಡ್ಡರ್ಗಳು ಅಧಿಕೃತ ಅಧಿಕಾರಿ ಅಂದರೆ **ಹೆಸರು - ಶ್ರೀ ಫಯಾಜ್ ಅಹಮದ್ ಎಮ್ ಎ,** 9902410721, ವಿ೪ಸ ಸ: ಎಲ್ ಆ್ಯಂಡ್ ಟೆ ಫೈನಾನ್ನಿಯಲ್ ಸರ್ವಿಸಸ್, ನಂ. 92, ಝಡ್ ಸ್ಕ್ವೇರ್, ಜೆಎಸ್ಸ್ ರೋಡ್, 5ನೇ ಬ್ಲಾಕ್, ಕೋರಮಂಗಲ, ಬೆಂಗಳರು, ಕರ್ನಾಟಕ–560095. ಹರಾಜಿನ ಯಾವುದೆ ಹಂತದಲ್ಲಿ ಅಧಿಕೃತ ಅಧಿಕಾರಿ ಬಿಡ್/ಆಫರ್ ಅನ್ನು

ಸ್ಥೀಕರಿಸಬಹುದು/ತಿರಸ್ಕರಿಸಬಹುದು/ಬದಲಾಯಿಸಬಹುದು/ರದ್ದು ಮಾಡಬಹುದು ಅಥವಾ ಅದರ ಯಾವುದೇ ಕಾರಣವನ್ನು ಗೊತ್ತುಪಡಿಸದೆ ಮತ್ತು ಯಾವುದೇ ಪೂರ್ವ ನೋಟೀಸನ್ನು ನೀಡದೆ ಹರಾಜನ್ನು 7. ಯಶಸ್ವಿಖರೀದಿದಾರರು/ಬಿಡ್ಡರ್ ರು ಅನ್ವಯವಿರುವ ಕಾನೂನಿನಿಗೆ ಅನುಸಾರವಾಗಿ ಅವನ/ಅವಳ/ಅದರ ಪರವಾಗಿ ಆಸ್ತಿಯ ಹಸ್ತಾಂತರ/ಒಪ್ಪಿಸುವಿಕೆಯ ಸಲುವಾಗಿ ಪಾವತಿ ಮಾಡುವ ಆಗತ್ಯವಿರುವ ಯಾವುದೇ ಶಾಸನಬದ್ಧ

ಬಾಕಿಗಳು, ತರಿಗೆಗಳು, ಫೀಜುಗಳು, ಸ್ಥಾಂಪ್ ಡ್ಯೂಟಿ, ರಿಜಿಸ್ಟೇಶನ್ ಶುಲ್ಕಗಳು ಇತ್ಯಾದಿಗಳನ್ನು ಭರಿಸಬೇಕು. 8. ಸದರಿ ಸಲ್ಲತಕ್ಕ ಬಾಕಿಗಳಿಗೆ ಹೊಣೆಯಾಗಿರುವ ಸಾಲಗಾರರು/ಜಾಮೀನುದಾರರು ಈ ಮಾರಾಟದ ನೋರ್ಟೀಸನ್ನು ಮೇಲೆ ನಮೂದಿಸಲಾದ ಬಹಿರಂಗ ಗರಜನ್ನು ನಡಸುವ ಕುರಿತು ಭದ್ರತೆಯ ಹಿತಾಸಕ್ತಿ (ಜಾರಿ) ನಿಯಮಗಳ ನಿಯಮ8(6) ರ ಅಡಿಯಲ್ಲಿ ಇಂದು ನೋಟೀಸು ಎಂದು ಪರಿಗಣಿಸತಕ್ಕದ್ದು,

9. ಸಾಲ ಪಡೆದವರ(ರು)/ಸಹ-ಸಾಲ ಪಡೆದವ(ರು)/ಗ್ಯಾರಂಟರ್(ಗಳು)/ಮಾರ್ಟ್/ಗೇಜರ್(ಗಳು), ಇವರಿಗೆ, ಮೇಲ್ಲಿಣಿಸಿದ ಬಾಕಿ ಇರುವ ಹಣವನ್ನು ಪೂರ್ತಿಯಾಗಿ, ನೀಡಲಾಗಿರುವ ಹರಾಜಿನ ದಿನಾಂಕದ ಮೊದಲೇ ತೀರಿಸಬೇಕಾಗಿ ಈ ಮೂಲಕ ವಿನಂತಿಸಲಾಗುತ್ತದೆ. ಇದಕ್ಕೆ ತಪ್ಪಿದಲ್ಲಿ SARFAESI ಆ್ಯಕ್ಟ್, 2002ಯಲ್ಲಿ ವಿಧಿಸಲಾಗಿರುವ ಅವಕಾಶಗಳ ಅನುಸಾರ ಪ್ರಾಪರ್ಟಿಯನ್ನು ಮಾರಲಾಗುತ್ತದೆ.

10. ಸಾಲ ಪಡೆದವರ(ರು)/ಸಹ-ಸಾಲ ಪಡೆದವ(ರು)/ಗ್ಯಾರಂಟರ್(ಗಳು)/ಮಾರ್ಟ್'ಗೇಜರ್(ಗಳು), ಇವರನ್ನು, ಎಲ್ಆ್ಯಂಡ್ಟ್ ಫೈಸಾಕ್ಸ್ ಲಿಮಿಟೆಡ್'ನಿಂದ ಮುಂದಾಗಿ ಸಮ್ಮತಿಯನ್ನು ಪಡೆಯದೇ, ಸೋಟಿಸಿನಲ್ಲಿ

ಸೂಚಿಸಲಾಗಿರುವ ಜಾಮೀನಿನ ಸ್ವತ್ತನ್ನು ಮಾರಾಟ, ಲೀಸ್ ಅಥವಾ ಇನಿಸ್ತರ ರೀತಿಯಲ್ಲಿ ಬೇರೆಯವರಿಗೆ ಹಸ್ತಾಂತರಿದಂತೆ ಪ್ರತಿಬಂಧಿಸಲಾಗಿದೆ.

ಅಧಿಕೃತ ಅಧಿಕಾರಿ ಎಲ್&ಟಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಪರವಾಗಿ

ಪುರಸಭಾ ಕಾರ್ಯಾಲಯ, ಶಿಕಾರಿಪುರ-577427

web: www.shikaripuratown.gov.in

e-mail: itstaff_ulb_shikaripura@yahoo.com Telephone No: 08187-222221, Fax: 08187-223861

ಸಂಖ್ಯೆ:ಮಶಿ/ವಾಮಹ/ಸಿಆರ್/03/2021-22 ದಿನಾಂಕ:15.02.2022 "ವಾಣಿಜ್ಯ ಮಳಿಗೆಗಳ ಇ–ಹರಾಜ್ ಪ್ರಕಟಣೆ"

ಈ ಮೂಲಕ ಸಮಸ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ, ಶಿಕಾರಿಪುರ ಪುರಸಭೆ ಮಾಲೀಕತ್ತದ ವಿವಿಧ ಯೋಜನೆಯಡಿ ನಿರ್ಮಿಸಿದ ವಾಣಿಜ್ಯ ಮಳಿಗೆಗಳನ್ನು 12 ವರ್ಷಗಳ ಅವಧಿಗೆ ಈ ಕೆಳಕಂಡಂತೆ ಮಾಸಿಕ ಬಾಡಿಗೆ ಆಧಾರದ ಮೇಲೆ ಇ-ಪ್ರಕ್ಯೂರ್ಮೆಂಟ್ ಮೂಲಕ ಇ–ಹರಾಜ್ ಕರೆಯಲಾಗಿದ್ದು, ಸದರಿ ಇ–ಹರಾಜ್ ಪ್ರಕ್ರಿಯೆಯಲ್ಲಿ ಬರುವ ಬಿಡ್ಗಳನ್ನು ಪರಿಶೀಲಿಸಿ ಅತೀ ಹೆಚ್ಚಿನ ದರ ಬಿಡ್ ಮಾಡುವವರಿಗೆ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಮಳಿಗೆಗಳನ್ನು ವಿಲೇ ಮಾಡಲಾಗುತ್ತದೆ. ಇ–ಹರಾಜ್ ನಲ್ಲಿ ಆಸಕ್ತಿಯುಳ್ಳವರು www.eproc.karnataka.gov.in ನಲ್ಲಿ ಬಿಡ್ ಸಲ್ಲಿಸತಕ್ಕದ್ದು. ಹೆಚ್ಚಿನ ಷರತ್ತು ಹಾಗೂ ವಿವರಗಳನ್ನು ಕಛೇರಿ ವೆಬ್ ಸ್ಟೆಟ್ : www.shikaripuratown.mrc.gov.in ಮತ್ತು Www.eproc.karnataka.gov.in ಮೂಲಕ ಹಾಗೂ ದೂರವಾಣಿ ಸಂಖ್ಯೆ: 08187 222221 ಮತ್ತು ಕಛೇರಿ ಸಮಯದಲ್ಲಿ ಕಂದಾಯ ವಿಭಾಗದಲ್ಲಿ ಪಡೆಯಬಹುದು. -

E-Auction Date

1. Auction notice can be downloaded: Up to date 28-02-2022 **2.** Confirmation of participation of interest in Auction: 28-02-2022, @5.00pm 3. Live Bidding/ Auction: 02-03-2022, @ from 9.00am to 7.30pm 03-03-2022, @ from 9.00am to 7.30pm 04-03-2022, @ from 9.00am to 6.00pm 4. Delta time for bidding 5 minutes **5.** E Auction Open: 05.03.2022

ಸಹಿ/- ಉಪಾಧ್ಯಕ್ಷರು ಸಹಿ/- ಅಧ್ಯಕ್ಷರು ಮರಸಭೆ, ಶಿಕಾರಿಮರ ಪುರಸಭೆ, ಶಿಕಾರಿಪುರ ಸಹಿ/- ಮುಖ್ಯಾಧಿಕಾರಿ, ಸಹಿ/– ಸ್ಥಾಯಿ ಸಮಿತಿ ಅಧ್ಯಕ್ಷರು ಪುರಸಭೆ, ಶಿಕಾರಿಮರ ಪುರಸಬೆ. ಶಿಕಾರಿಮರ

ಜಾಹೀರಾತಿಗಾಗಿ ಸಂಪರ್ಕಿಸಿ: 9845438807, 9916855481

ಕರ್ನಾಟಕ 🎎 ಸರಕಾರ

ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ,

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಕಟ್ಟಡ, ಉರ್ವಸ್ಟೋರ್, ಮಂಗಳೂರು-06 ದೂರವಾಣಿ: 0824–2450250 EMAIL: rdenvironment@gmail.com

ಕ್ರ. ಸಂ. ಸಿ.ಆರ್.ಝಡ್/ಹೊ. ಸಿಬ್ಬಂದಿ-1/2021-22

ಇ-ಟೆಂಡರ್ ಪ್ರಕಟಣೆ

ವಿಷಯ: 2022-23ನೇ ಸಾಲಿನಲ್ಲಿ ಪ್ರಾದೇಶಿಕ ನಿರ್ದೇಶಕರು (ಪರಿಸರ), ಮಂಗಳೂರು ಕಛೇರಿಗೆ ಅವಶ್ವವಿರುವ GIS ಇಂಜಿನಿಯರ್/ಸರ್ವೇಯರ್, ಕಂಪ್ಯೂಟರ್ ಆಪರೇಟರ್, ಲಿಟರೆಟ್ ಅಸಿಸ್ಟೆಂಟ್, ಫೀಲ್ಡ್ ಅಸಿಸ್ಟೆಂಟ್ ಮತ್ತು ದಲಾಯತ್ ಸೇವೆಯನ್ನು ಹೊರಸಂಪನ್ನೂಲ ಏಜೆನಿಯವರಿಂದ ಪಡೆಯಲು ಇ-ಪ್ರೊಕ್ಯೂರ್ಮೆಂಟ್

ಪ್ರಾದೇಶಿಕ ನಿರ್ದೇಶಕರು (ಪರಿಸರ), ಮಂಗಳೂರು ಕಛೇರಿಗೆ ಅವಶ್ಯವಿರುವ GIS ಇಂಜಿನಿಯರ್/ಸರ್ವೇಯರ್, ಕಂಪ್ಕೂಟರ್ ಆಪರೇಟರ್, ಲಿಟರೆಟ್ ಅಸಿಸ್ರೆಂಟ್, ಫೀಲ್ಡ್ ಅಸಿಸ್ಟೆಂಟ್ ಮತ್ತು ದಲಾಯತ್ ಸೇವೆ ಅವಶ್ಯವಿದ್ದು, ತಾತ್ಕಾಲಿಕವಾಗಿ 2022-23ನೇ ಸಾಲಿನ ಆರ್ಥಿಕ ವರ್ಷದಲ್ಲಿ ಮಾನವ ಹೊರ ಸಂಪನ್ಮೂಲ ಏಜೆನ್ನಿ ಮೂಲಕ ಪಡೆಯಲು ಇ-ಟೆಂಡರ್

m	
ಟೆಂಡರ್ ಷರತ್ತು ಸಂಬಂಧ ವಿವರ/ ಸ್ಪಷ್ಟೀಕರಣ ಪಡೆಯಲು ಕೊನೆಯ ದಿನಾಂಕ	11-03-2022 ಅಪರಾಹ್ನ 05-00 ಗಂಟೆ
ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ	22-03-2022 ಅಪರಾಹ್ನ 03.00 ಗಂಟೆ
ತಾಂತ್ರಿಕ ಬಿಡ್ ತೆರೆಯುವ ದಿನಾಂಕ	23-03-2022 ಅಪರಾಹ್ನ 05.00 ಗಂಟೆ
ಆರ್ಥಿಕ ಬಿಡ್ ತೆರೆಯುವ ದಿನಾಂಕ:	ದಿನಾಂಕ: 24-03-2022
	ಅಪರಾಹ್ನ 05.30 ಗಂಟೆ

(ಕಛೇರಿ ದೂರವಾಣಿ ಸಂಖ್ಯೆ: 0824-2450250)

ವಾ.ಸಾ.ಸಂ.ಇ/ಶಿ/ನಂ-135/02/ಎಂಸಿಎ/21-22/1264 ದಿನಾಂಕ: ಫೆಬ್ರವರಿ 23, 2022

ಪ್ರಾದೇಶಿಕ ನಿರ್ದೇಶಕರು(ಪರಿಸರ)ರವರ ಕಛೇರಿ, 3ನೇ ಮಹಡಿ,

ಮುಖಾಂತರ ಇ-ಟೆಂಡರ್ ಆಹ್ವಾನಿಸುವ ಬಗ್ಗೆ.

ನಮೂನೆಗಳನ್ನು - ಪ್ರೊಕ್ಯೂರ್ಮೆಂಟ್ ಪೋರ್ಟಲ್ www.eproc.karnataka.gov.in ನಲ್ಲಿ ದಿನಾಂಕ: 21-02-2022ರಿಂದ ಪಡೆಯಬಹುದಾಗಿದೆ. ವಿವರ ಈ ಕೆಳಗಿನಂತಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪ್ರಾದೇಶಿಕ ನಿರ್ದೇಶಕರು(ಪರಿಸರ) ಕಛೇರಿ, ಮೂರನೇ ಮಹಡಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಕಟ್ಟಡ, ಉರ್ವಸ್ಟೋರ್, ಮಂಗಳೂರು-06 ಇಲ್ಲಿ ಕಛೇರಿ ವೇಳೆಯಲಿ ಸಂಪರ್ಕಿಸಿ ಪಡೆಯಬಹುದಾಗಿದೆ.

ಸಹಿ/- ಪ್ರಾದೇಶಿಕ ನಿರ್ದೇಶಕರು(ಪರಿಸರ),

DIPR / MNG / 1054/ MPL / 21-22 ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ, ಮಂಗಳೂರು